

ಅಂಬೇಷ್ಟ್‌ರ್ ಮತ್ತು ವಂಚಿತ ವರ್ಗಗಳ ಶಿಕ್ಷಣ

ಡಾ.ಮಧು ಗುಂಡ್ಲಪೇಟೆ¹

ಪೀಠಿಕೆ:

ಭಾರತೀಯ ಸಮಾಜದಲ್ಲಿ ಮಾನವ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ವಂಚಿತ ವರ್ಗಗಳು ನಿರ್ಜ್ಞಕ್ಕೆ ಒಳಗಾಗಿರುವುದು ಉದ್ದೇಶಪೂರ್ವಕ ಎಂದು ಸಾಮಾಜಿಕ ನ್ಯಾಯಪರ ಚಿಂತಕರು ಮತ್ತು ಹೋರಾಟಗಾರರು ಸಹಜವಾಗಿ ಪ್ರತಿಪಾದಿಸುತ್ತಾರೆ. ಹೋಷಿತ ವರ್ಗಗಳ ದೃಷ್ಟಿಕೋನ ಮಾನವತಾ ವಾದದ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದಲೇ ಯಾರೂ ಶೈಕ್ಷಣಿಕ ಮತ್ತು ಕನಿಷ್ಠರಲ್ಲ ಎಂಬುದನ್ನು ಮಾನವತಾವಾದ ಸ್ವಷ್ಟವಾಗಿ ಸಮರ್ಥಿಸುತ್ತದೆ. ಶೈಕ್ಷಣಿಕ ವ್ಯವಸ್ಥೆಯನ್ನು ಮಾನವತಾವಾದ ಹಾಗೂ ಸಮಾಜವಾದಗಳು ತಿರಸ್ಕರಿಸುತ್ತವೆ. ಸಮಾಜದ ಬಲಾಧ್ಯರು-ದುರ್ಬಲರ ನಡುವೆ ಇರುವ ಅಸಮಾನತೆ ಪ್ರಕೃತಿ ಸಹಜವಲ್ಲ ಎಂದು ಮಾನವತಾವಾದ ತಿಳಿಸುತ್ತದೆ. ಅಸಮಾನತೆಯ ನೆಲೆಗಟ್ಟಿನ ಮೇಲೆ ರೂಪುಗೊಂಡ ಸಾಮಾಜಿಕ ವ್ಯವಸ್ಥೆ ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಇತಿಹಾಸದ್ದುಕ್ಕೂ ಕಡೆಗಣಿಸಿದೆ. ವಂಚಿತ ವರ್ಗಗಳ ಪರ ಹಕ್ಕೆಗೂತ್ತಾಯಗಳನ್ನು ಮೇಲ್ಪುದರಿನ ನೆಲೆಯಲ್ಲಿ ಕಲ್ಪಿಸಿ ಸಂಘಟಿತ ಹೋರಾಟ ನಡೆಸಿದರೆ ಸಾಲದು. ಸಾಮಾಜಿಕ-ಆರ್ಥಿಕ ಪಾತ್ರಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವಂಚಿತ ವರ್ಗಗಳ ಬದುಕು ಮಾನವತಾವಾದ, ವ್ಯಾಚಾರಿಕತೆ ಮತ್ತು ಸಮತಾವಾದ ನೆಲೆಗಳಿಂದ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿದೆ. ವಂಚಿತ ವರ್ಗಗಳ ಶಿಕ್ಷಣದಲ್ಲಿ ಅಂಬೇಷ್ಟ್‌ರ್ ವಹಿಸಿದ ನಿಣಾಯಕ ಪಾತ್ರವನ್ನು ಕುರಿತ ಅಧ್ಯಯನ ಮತ್ತು ಪ್ರಕಟಣೆಗಳು ಆಧುನಿಕ ಸಮಾಜದಲ್ಲಿ ಪ್ರಸ್ತುತವಾಗಿವೆ.

ಅಂಬೇಷ್ಟ್‌ರವರು ಭಾರತದ ಮಹಾನ್ ವಿಚಾರವಾದಿ, ಮಾನವೀಯತೆಯ ಹರಿಕಾರ ಮತ್ತು ಶೈಕ್ಷಣಿಕ ಮುಶ್ಕರಿ. ಅವರ ಬದುಕು, ಹೋರಾಟ ಮತ್ತು ವಿಚಾರಗಳು ಇಂದಿಗೂ ಕೂಡ ಭಾರತದ ಹೋಟ್ಯಾನುಕೋಟಿ ದಲಿತರು, ಹಿಂದುಜಿದವರು, ಅಲ್ಲ ಸಂಖ್ಯಾತರು, ಮಹಿಳೆಯರು ಮತ್ತಿತರರ ವಂಚಿತ ಜನ ವರ್ಗಗಳಿಗೆ ದಾರಿದೀಪ. ಅಂಬೇಷ್ಟ್‌ರ್ ಪುರೋಹಿತಶಾಂಕಿ, ಬಂಡವಾಳಶಾಂಕಿ, ವಸಾಹಾತುಶಾಂಕಿ ಮತ್ತಿತರ ಜನವರ್ಯೋದಿ ಶಕ್ತಿಗಳು ಮತ್ತು ಪ್ರವೃತ್ತಿಗಳ ವಿರುದ್ಧ ಬದುಕಿನುದ್ದಕ್ಕೂ ಹೋರಾಡಿ ‘ಸಾಮಾಜಿಕ ನ್ಯಾಯದ ಜ್ಯೋತಿ’ ಎಂದು ಜಗದ್ವಿಖ್ಯಾತರಾದರು. ಈ ಕಾರಣದಿಂದಲೇ ಪ್ರವ್ಯಾತ ಇತಿಹಾಸಕಾರ ನಿಕೋಲಸ್ ಬ್ರಿವಲೀಸರವರು ಅಂಬೇಷ್ಟ್‌ರ್ ಅವರನ್ನು ಜಾನ್ ಮೀಲ್ನ್‌ನ್, ಕಾಲೋನ್‌ಮಾಕ್ಸ್‌ನ್, ಅಭ್ರಹಾಂ ಲಿಂಕ್ನ್, ಮಾಟ್ನೆನ್ ಲೂಥರ್‌ಕಿಂಗ್, ನೆಲ್ನ್‌ನ್ ಮಂಡೇಲಾರಂತಹ ‘ವಿಶ್ವರತ್ನ’ ಎಂಬುದಾಗಿ ಗುರುತಿಸಿದ್ದಾರೆ. ಇತ್ತೀಚೆಗೆ ವಿಶ್ವದ ಹಸರಾಂತ ಆಕ್ರಫ್ರೋ ವಿಶ್ವವಿದ್ಯಾನಿಲಯ 100 ಮಂದಿ ವಿಶ್ವದ ಶೈಕ್ಷಣಿಕ ನಿರ್ಮಾತ್ರಗಳಲ್ಲಿ ಬುದ್ಧನಿಗೆ ಮೋದಲನೇ ಸ್ಥಾನ

¹ ಕಾರ್ಯದರ್ಶಿ, ಪ್ರಜಾವಿಕಾಸ ಸ್ವಯಂ-ಸೇವಾಸಂಸ್ಥೆ, ಮೈಸೂರು-17 editorprajavikas@gmail.com

ಮತ್ತು ಅಂಬೇಢ್ರ್‌ರವರಿಗೆ ನಾಲ್ಕನೇ ಸಾಫ್ನ ನೀಡಿರುವುದು ಸಮಸ್ತ ಭಾರತೀಯರು ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಅಂಬೇಢ್ರ್ ಬಹುಮುಖ ಪ್ರತಿಭೆಯ ಗಣಿಯಾಗಿದ್ದರು ಮತ್ತು ಭಾರತದ ವಂಚಿತ ಜನವರ್ಗಗಳ ಶೈಯಸ್ಸಿಗಾಗಿ ಅಪ್ರತಿಮು ಹೋರಾಟವನ್ನೇ ನಡೆಸಿ ಭಾರತೀಯ ಚರಿತ್ರೆಯಲ್ಲಿ ಅಜರಾಮರಾಗಿದ್ದಾರೆ. ಶೈಸ್ಸೆ ಸಮಾಜ ಸುಧಾರಕ, ರಾಜನೀತಿ ಪಂಡಿತ, ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ, ಮಾನವ ಹಕ್ಕುಗಳ ಹೋರಾಟಗಾರ, ಸಂವಿಧಾನ ಶಿಲ್ಪಿ, ಪತ್ರಿಕೋದ್ಯಮಿ, ಧಾರ್ಮಿಕ ನಾಯಕ, ಮಹಿಳಾ ಸಬಲೀಕರಣದ ರೂಪಾರಿ, ಬಹುಜನ ಬಂಧು ಹೀಗೆ ನಾನಾ ಮುಖಿಗಳ್ಳು ಅಪ್ರಾವ್ಯ ಸಂಘಟಕ ಅಂಬೇಢ್ರ್ ಬಹುಮುಖ ಪ್ರತಿಭೆಯುಳ್ಳ ಮಹಾನ್ ದಾರ್ಶನಿಕರಾಗಿ ಭಾರತೀಯ ಸಂವಿಧಾನವನ್ನು ರಚಿಸಿ ವಂಚಿತ ಜನವರ್ಗಗಳ ಸಬಲೀಕರಣಕ್ಕೆ ಅರ್ಥಪೂರ್ಣ ಸಂವಿಧಾನಾತ್ಮಕ ಹಾಗೂ ಪ್ರಾಯೋಗಿಕ ಭೂಮಿಕೆಯನ್ನು ಸಿದ್ಧಪಡಿಸಿದರು.

ಆಧುನಿಕ ಭಾರತದಲ್ಲಿ ವಂಚಿತ ಜನವರ್ಗಗಳ ಸಾಫ್ನಮಾನ

ಆಧುನಿಕ ಭಾರತೀಯ ಸಮಾಜದಲ್ಲಿ ಶೇ85ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ವಂಚಿತ ಜನವರ್ಗಗಳ ಜಾತಿ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯಿಂದಾಗಿ ಅವಕಾಶವಂಚಿತರಾಗಿ ರಾಷ್ಟ್ರೀಯ ಮುಖ್ಯವಾಹಿನಿಯಿಂದ ಬಹುದೂರವೇ ಉಳಿದಿದ್ದಾರೆ. ಭರತ ಖಂಡದಲ್ಲಿ ವಂಚಿತ ಜನವರ್ಗಗಳು ತಮ್ಮದಲ್ಲದ ತಪ್ಪಿಗಾಗಿ ಹುಟ್ಟಿನಿಂದ ಸಾಯುವ ತನಕ ಕಟ್ಟಕಡೆಯವರಾಗಿ ದಟ್ಟದಾರಿದ್ದರೆಕ್ಕೆ ಒಳಗಾಗಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಮೇಲ್ಲಗ್ರಾ ಬಲಾಡ್ಯರ ನಿರಂತರ ಅಹಂ ಪ್ರವೃತ್ತಿ, ದಬ್ಬಾಳಿಕೆ ಮತ್ತು ಶೋಷಣಾ ಪ್ರವೃತ್ತಿಗಳಿಂದಾಗಿ ವಂಚಿತ ಜನವರ್ಗಗಳು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ತುಳಿತಕ್ಕೆ ಒಳಗಾಗಿರುವುದು ಅನುಭವವೇದ್ಯವಾಗಿದೆ. ಪರಂಪರೆಯ ಪಾಠಾಳ ಕೆಸರಿನಲ್ಲಿ ಮುಖುಗಿ ಹೋಗಿದ್ದ ವಂಚಿತ ಜನವರ್ಗಗಳು 2500 ವರ್ಷಗಳ ಹಿಂದೆ ಜರುಗಿದ ಬುದ್ಧನ ಕ್ರಾಂತಿಯ ನಂತರ ಬೌದ್ಧಿಕ ಚಲನತೀಲತೆಯ ಲಾಭವನ್ನು ಪಡೆದು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ ‘ಪ್ರಬುದ್ಧ ಭಾರತ’ ನಿರ್ಮಾಣಕ್ಕೆ ಕಾರಣರಾದರು. ಇಡೀ ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮನುಷ್ಯರನ್ನು ಮನುಷ್ಯರನ್ನಾಗಿ ಗುರುತಿಸುವ ಹೊಸ ಮಾನವೀಯ ಪರಂಪರೆಯೊಂದು ಉದಯಿಸಲು ಬುದ್ಧನ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಕ್ರಾಂತಿ ಕಾರಣವಾಯಿತು. ಎಲ್ಲಾ ಬಗೆಯ ಶೋಷಣಾ ಪ್ರವೃತ್ತಿಗಳನ್ನು ವಿರೋಧಿಸುವ, ನಿಸರ್ಗದತ್ತ ಸಮಾನತೆಯನ್ನು ಪ್ರತಿಪಾದಿಸುವ, ನಿರಭಿಮಾನವನ್ನು ಸ್ವಾಭಿಮಾನವನ್ನಾಗಿ ಪರಿವರ್ತಿಸುವ, ಸುಪ್ತ ಶಕ್ತಿಗಳನ್ನು ಎಚ್ಚರಿಸುವ ಮತ್ತು ವಂಚಿತ ಜನವರ್ಗಗಳನ್ನು ಪ್ರಗತಿಯತ್ತ ಕೊಂಡೊಯ್ಯವ ಮಾನವೀಯ ಪ್ರಯತ್ನಗಳು ಜಗತ್ತಿನ ಎಲ್ಲೆಡೆ ಅರಂಭವಾಗಲು ಬುದ್ಧನ ಕ್ರಾಂತಿ ಪ್ರೇರಣೆ ನೀಡಿತು.

ಸಾವಿರಾರು ವರ್ಷಗಳ ಸಂಕೋಳಿಗಳನ್ನು ಕತ್ತಲಿಸಿ ಮೇಲ್ಲಗ್ರಾ ಜನರಿಗೆ ಸಮಾನರಾಗಿ ಬದುಕುವ ಧೀಶಕ್ಕಿ, ಮನೋಶಕ್ಕಿ, ಕಾರ್ಯಶಕ್ಕಿ ಮತ್ತು ಸಾಧನಾ ಶಕ್ತಿಗಳು ವಂಚಿತ ಜನವರ್ಗಗಳಲ್ಲಿ ಸುಪ್ತವಾಗಿವೆ ಎಂಬುದನ್ನು ಬುದ್ಧನ ವೈಚಾರಿಕ ಚಿಂತನೆ ಮತ್ತು ಪ್ರಗತಿಶೀಲ ಹೋರಾಟಗಳು ಸಾಬೀತುಪಡಿಸಿದವು, ಬುದ್ಧನ ನಂತರ 12ನೇ ಶತಮಾನದಲ್ಲಿ ಬಸವ ಕನಾಟಕವನ್ನು ತಮ್ಮ ಕರ್ಮಭೂಮಿಯನ್ನಾಗಿ ಸ್ಥಿರಿಸಿ ‘ಅನುಭವಮಂಟಪ’ ಎಂಬ ಮೊಟ್ಟಮೊದಲ ಪ್ರಜಾಸತ್ತಾತ್ಮಕ ವೇದಿಕೆಯನ್ನು ಕಟ್ಟಿ ಸಾಮಾಜಿಕ ನ್ಯಾಯಪರ

ಹೋರಾಟ ನಡೆಸಿದರು. ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಪ್ರಧಾನವಾಗಿ ಸಂಘಟಿಸಿ ‘ಪೇಚಾರಿಕ ಸಂಪತ್ತು’ ಎಂದೇ ಬಣ್ಣಿಸಲಬ್ಬಿರುವ ವಚನ ಸಾಹಿತ್ಯವನ್ನು ಸೃಷ್ಟಿ ಮಾಡಿ ಜಾತಿ ವಿನಾಶದ ಮೂಲಕ ‘ಸುಖೀ ರಾಜ್ಯ’ ನಿರ್ಮಿಸಿ ಮತ್ತೊಂದ್ರ ಧೀಮಂತ ಸಮಾಜ ಸುಧಾರಕರೆಂದೇ ಜಿತಿಹಾಸದಲ್ಲಿ ದಾಖಿಲಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಜ್ಯೋತಿ ಭಾ ಪುಲೆರವರು ಮಹಿಳೆಯರಿಗಾಗಿ ದೇಶದಲ್ಲಿ ಮೊಟ್ಟಮೊದಲ ಶಾಲೆಯನ್ನು ಆರಂಭಿಸಿ ತಮ್ಮ ಪತ್ನಿ ಸಾವಿತ್ರಿ ಪುಲೆಯವರನ್ನು ಆಧುನಿಕ ಭಾರತದ ಮೊಟ್ಟಮೊದಲ ಮಹಿಳಾ ಶೈಕ್ಷಕಿಯಾಗಿ ರೂಪಿಸಿ ವಂಚಿತ ವರ್ಗಗಳ ಶೈಕ್ಷಣಿಕ ಸಬಲೀಕರಣಕ್ಕೆ ನಾಂದಿ ಹಾಡಿದರು. ಅಂತೆಯೇ ತಮಿಳುನಾಡಿನಲ್ಲಿ ರಾಮಸ್ವಾಮಿ ಪೆರಿಯಾರ್ ರವರು ಶೂದ್ರಾತ್ಮಿ ಶೂದ್ರರನ್ನು ಸಂಘಟಿಸಿ ಅವರ ಶೈಕ್ಷಣಿಕ ಸಬಲೀಕರಣ ಮತ್ತು ರಾಜಕೀಯ ಸಬಲೀಕರಣಗಳಿಗೆ ನಾಂದಿ ಹಾಡಿದರು. ಕೇರಳದಲ್ಲಿ ನಾರಾಯಣ ಗುರು ವಂಚಿತ ಜನವರ್ಗಗಳ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನುಂಟುಮಾಡಿದರು. ಮೈಸೂರು ಪ್ರಾಂತ್ಯದಲ್ಲಿ ನಾಲ್ಕಡಿ ಕೃಷ್ಣರಾಜ ಒಡೆಯರ್ ಮಹಿಳೆಯರು ಮತ್ತು ದುರ್ಬಲ ವರ್ಗಗಳ ಸರ್ವತೋಮುಖ ಪ್ರಗತಿಗೆ ಪೂರಕವಾದ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ‘ಸಾಮಾಜಿಕ ನ್ಯಾಯಪರ ದೋರೆ’ ಎಂದೇ ಜನರಜಿತರಾಗಿದ್ದಾರೆ. ಅಂಬೇಡ್ಕರ್ ರವರು 20ನೇ ಶತಮಾನದಲ್ಲಿ ಮಹಾರಾಷ್ಟ್ರದ ಅಸ್ತ್ರೀ ಕುಟುಂಬದಲ್ಲಿ ಜನಿಸಿ ದೇಶದ ವಂಚಿತ ಜನವರ್ಗಗಳಾದ – ದಲಿತರು, ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಶೈಕ್ಷಣಿಕ ವಿಧಿ-ವಿಧಾನಗಳನ್ನು ಒಳಗೊಂಡ ಸಂವಿಧಾನವನ್ನು ರಚಿಸಿದ್ದಾರೆ. ಈ ಎಲ್ಲಾ ಮಹಾಪುರುಷರು ಭಾರತೀಯ ಸಮಾಜದ ವಂಚಿತ ಜನವರ್ಗಗಳ ಶೈಕ್ಷಣಾ, ಸಂಘಟನೆ, ಹೋರಾಟ, ವಿಮೋಚನೆ ಮತ್ತು ಸಬಲೀಕರಣಗಳಿಗೆ ನಿಷಾಯಕ ಹೊಡುಗೆ ನೀಡಿದ್ದಾರೆ.

ಯೂರೋಪಿನಲ್ಲಿ ಜರುಗಿದ ಕ್ರೊಸ್‌ಕಾರ್ಡ್ ಕ್ರಾಂತಿಯಿಂದಾಗಿ ಜಗತ್ತಿನ ಎಲ್ಲಿಡೆ ಮಹಿಳೆಯರು ಮತ್ತು ವಂಚಿತ ಜನವರ್ಗಗಳು ಶೈಕ್ಷಣಾ ಪಡೆಯಲು, ಸಂಘಟಿತರಾಗಲು ಮತ್ತು ಹೋರಾಟ ನಡೆಸಲು ಅವಶ್ಯಕವಾದ ಬೌದ್ಧಿಕ ಚೈತನ್ಯ ಲಭಿಸಿತು. ದ್ವಿತೀಯ ಮಹಾಯುದ್ಧದ ನಂತರ ಜಗತ್ತಿನ ಅನೇಕ ರಾಷ್ಟ್ರಗಳು ಐರೋಪ್ಯ ವಸಾಹಾತುವಾದ ಮತ್ತು ಸಾಮ್ರಾಜ್ಯಶಾಂಕಿ ಶಕ್ತಿಗಳಿಂದ ರಾಜಕೀಯವಾಗಿ ಬಿಡುಗಡೆ ಹೊಂದಿದವು. ಪ್ರಜಾಪ್ರಭುತ್ವ ಒಂದು ಹೊಸ ಜೀವನ ವಿಧಾನವಾಗಿ ಜಗತ್ತಿನ ಎಲ್ಲಿಡೆ ರೂಪಗೊಂಡಿತು. ಸಮಾನತೆ, ಭಾತ್ತುತ್ವ, ಸ್ವಾತಂತ್ರ್ಯ ಮತ್ತು ಸಾಮೂಹಿಕ ಕಲ್ಯಾಣ ಮೌಲ್ಯಗಳನ್ನು ವಿವಿಧ ರಾಷ್ಟ್ರಗಳು ಸಂವಿಧಾನಾತ್ಮಕವಾಗಿ ಜಾರಿಗೊಳಿಸಿ ಹೊಸ ಮಾನವೀಯ ಆಡಳಿತ ಮತ್ತು ಅಭಿವೃದ್ಧಿ ಪರಂಪರೆಗಳು ಮುಟ್ಟೊಳ್ಳಲು ಕಾರಣವಾಯಿತು. ಅವಕಾಶ ವಂಚಿತ ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಭಾರತೀಯ ಸಮಾಜದಲ್ಲಿ ‘ವಂಚಿತ ಜನವರ್ಗಗಳು’ ಎಂದೇ ಗುರುತಿಸಲ್ಪಟ್ಟಿದ್ದಾರೆ.

ವಂಚಿತ ಜನವರ್ಗಗಳ ಶೋಷಣೆಯನ್ನು ಅಂಬೇಡ್ಕರ್ (1927) ಹೀಗೆ ವಿಳೈಷಿಸಿದ್ದಾರೆ: “ಭಾರತೀಯ ಜಿತಿಹಾಸದಲ್ಲಿ ಮೂಲನಿವಾಸಿಗಳು ಹೊರಗಿನಿಂದ ಬಂದ ಆಕ್ರಮಣಕಾರಿ ಆರ್ಯನ್ನರ ಬುದ್ಧಿ ಬಲ, ಶೋಷಣೆ, ನಯವಂಚಕತನ ಮತ್ತಿತರ ಶೋಷಣಾ ಪ್ರವೃತ್ತಿಗಳಿಂದಾಗಿ ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಬುದ್ಧನು ತನ್ನ ಮಾನವೀಯ ಮೌಲ್ಯಗಳು ಮತ್ತು ಪೇಚಾರಿಕ ಆಂದೋಲನದ ಮೂಲಕ ಮಹಿಳೆಯರು ಮತ್ತು ದುರ್ಬಲ ವರ್ಗಗಳ ಬದುಕುವ ಮೂಲಭೂತ ಹಕ್ಕಿನ್ನು ಪ್ರಬಲವಾಗಿ ಪ್ರತಿಪಾದಿಸಿ

ಅವರ ಸಬಲೀಕರಣಕ್ಕೆ ನಾಂದಿ ಹಾಡಿದ ಬಗೆಯನ್ನು ‘ಕ್ರಾಂತಿ’ ಎಂದು ಕರೆಯಬಹುದು. ಹಾಗೆಯೇ ಮೌಯರ ಕೊನೆಯ ದೋರೆ ಬೃಹದ್ದತನನ್ನು ಅಮಾನವೀಯವಾಗಿ ಹೊಂದು ಹಿಂದೂ ಮೂಲಭೂತವಾದಿಗಳ ಪ್ರಭುತ್ವವನ್ನು ಭಾರತೀಯ ಸಮಾಜದಲ್ಲಿ ಪ್ರತಿಷ್ಠಾಪಿಸಿ ಮಹಿಳೆಯರು ಮತ್ತು ದುರ್ಬಲವರಗಳ ಶೋಷಣೆಗೆ ಕಾರಣೇಭೂತನಾದ ಪುಷ್ಟಿಮತ್ತು ಶುಂಗನ ಕೃತ್ಯವನ್ನು ‘ಪ್ರತಿಕ್ರಾಂತಿ’ ಎಂದು ದಾಖಲಿಸಬಹುದು. ಭಾರತ ದೇಶವನ್ನು ತಮ್ಮ ಪರಿಶ್ರಮದಿಂದ ಕಟ್ಟಿ ಬೆಳೆಸಿದ ‘ಮೂಲನಿವಾಸಿಗಳು’ ಮನುವಾದಿಗಳ ಕುತಂತ್ರದಿಂದಾಗಿ ತಮ್ಮ ಬದುಕುವ ಹಕ್ಕಿನಿಂದ ವಂಚಿತರಾದರು. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಾಸ್ತ್ರ, ಪುರಾಣ ಮೊದಲಾದವರುಗಳು ಅಸಮಾನತೆಯನ್ನು ಸಮರ್ಥಸುವ ಅಪ್ಯಜ್ಞನಿಕ ಕಟ್ಟುಕರ್ಢಿಗಳಾಗಿದ್ದ ಸಮಾಜದ ಮೂಲನಿವಾಸಿಗಳ ಶೋಷಣೆ ಮತ್ತು ಹಿಂದುಇದರುವಿಕೆಗೆ ಕಾರಣವಾಗಿವೆ. ಅಸಮಾನತೆಯ ಪ್ರತೀಕವಾದ ‘ಮನುಧರ್ಮಶಾಸ್ತ್ರ’ವನ್ನು ಬಹಿರಂಗವಾಗಿ ಸುಡುವುದರ ಮೂಲಕ ಭಾರತದ ವಂಚಿತ ಜನವರಗಳ ಬದುಕನ್ನು ಹಸನಾಗಿಸಲು ಸಾಮಾಜಿಕ ಆಂದೋಲನವನ್ನು ಆರಂಭಿಸಿದ್ದೇನೆ. ನನಗೆ ಸಮಸ್ತ ಭಾರತೀಯ ವಂಚಿತ ವರಗಳ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಅನನ್ಯ ನಂಬಿಕೆಯಿದ್ದು ಇವರಿಗೆ ಸಂವಿಧಾನಾತ್ಮಕವಾಗಿ ಉಪಯುಕ್ತ ವಿಧಿ-ವಿಧಾನಗಳನ್ನು ದೂರಕ್ಷಿಸಿಕೊಟ್ಟು ನನ್ನ ಸಾಮಾಜಿಕ ಬಧ್ಯತೆಯನ್ನು ಮುರದಿದ್ದೇನೆ. ಮುಂದೆ ಧರ್ಮಾತ್ಮೀತವಾಗಿ, ಜಾತ್ಯಾತ್ಮೀತವಾಗಿ, ಲಿಂಗಾತ್ಮೀತವಾಗಿ ಮತ್ತು ಪ್ರದೇಶಾತ್ಮೀತವಾಗಿ ಭಾರತದ ಮಹಿಳೆಯರು ಮತ್ತು ಶೋಷಿತ ಜನವರಗಳು ಒಗ್ಗಾಡಿ ಭಾರತವನ್ನು ಆಳಬೇಕೆಂಬುದೇ ನನ್ನ ಜೀವನದ ಮಹಾನ್ ಧೈಯವಾಗಿದೆ. ಈ ನಿಟ್ಟನಲ್ಲಿ ಸಾಮಾಜಿಕ-ಆರ್ಥಿಕ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂಲಕ ಭಾರತದ ಶೋಷಿತ ವರಗಳು ಉದ್ಘಾರವಾಗಿ ಭಾರತವನ್ನು ಮತ್ತೊಮ್ಮೆ ‘ಬೋಧ್ಧಭಾರತ’ವನ್ನಾಗಿ ರೂಪಿಸಬೇಕು”.

ವಂಚಿತ ವರಗಳ ಅಧ್ಯಯನ ಪ್ರಾಮುಖ್ಯತೆ

ಮಾನವತಾವಾದ 21ನೇ ಶತಮಾನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಫಿತ ಸಂಸ್ಕೃತಿಗೆ ಪ್ರತಿಯಾಗಿ ಪರ್ಯಾಯ ಸಂಸ್ಕೃತಿಯನ್ನು ರೂಪಿಸುವ ನಿಟ್ಟನಲ್ಲಿ ಮಾನವತಾವಾದ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಜಗತ್ತಿನ ಎಲ್ಲಿಡೆ ಪ್ರಾದೇಶಿಕ, ತಾತ್ತ್ವಿಕ ಹಾಗೂ ಪ್ರಾಯೋಗಿಕ ಭಿನ್ನತೆಯ ಕಾರಣದಿಂದಾಗಿ ಮಾನವತಾವಾದದ ಅನೇಕ ಪ್ರಭೇದಗಳು ರೂಪಗೊಂಡಿವೆ. ಮಾನವತಾವಾದ ಮಾನವ ಬದುಕಿನೊಂದಿಗೆ ನೇರ ಸಂಬಂಧ ಹೊಂದಿರುವ ಶಕ್ತಿಯುತ ಪರಿಕಲ್ಪನೆ ಎಂದು ಜಗತ್ತಿನ ದಾರ್ಶನಿಕರು ಮತ್ತು ಮುತ್ತಿಧ್ಯಗಳು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಬುದ್ಧ, ಮಹಾವೀರ, ಬಸವ, ಪ್ರಗಂಬರ್, ಯೇಸುಕ್ರಿಸ್ತ, ಕಾಲ್ಯಾಮಾರ್ಕ್, ಮಾರ್ಪೋ, ಗಾಂಧಿ, ಮಾಟ್ರಿನ್ ಲಾಧರ್ಕಿಂಗ್, ಅಬ್ರಹಾಂ ಲಿಂಕನ್, ಅಂಬೇಡ್ಕರ್ ಮೊದಲಾದವರು ಮಾನವೀಯತೆಗಾಗಿ ಬದುಕಿನುದ್ದಕ್ಕೂ ಐತಿಹಾಸಿಕ ಹೋರಾಟ ನಡೆಸಿ ಶೋಷಿತ ಹಾಗೂ ಅವಕಾಶ ವಂಚಿತ ಜನವರಗಳ ಬದುಕಿಗೆ ಹೊಸ ಭಾಷ್ಯ ಬರೆದಿದ್ದಾರೆ. ವಂಚಿತ ಜನವರಗಳ ಶಿಕ್ಷಣ, ಸಂಘಟನೆ ಮತ್ತು ಅಭಿವೃದ್ಧಿಗೆ ಪೂರಕವಾದ ಮೌಲಿಕ ಗ್ರಂಥಗಳನ್ನು ಜಗತ್ತಿನ ಎಲ್ಲಿಡೆ ಚಿಂತಕರು ರಚಿಸಿದ್ದಾರೆ.

ವಂಚಿತ ವರಗಳ ಸಬಲೀಕರಣ ಮತ್ತು ಮಾನವತಾವಾದ ಪರಸ್ಪರ ಪೂರಕವಾದ ಪ್ರಕ್ರಿಯೆಗಳಾಗಿವೆ. ವಂಚಿತ ವರಗಳ ಅರ್ಥಮಾರ್ಗ ಸಬಲೀಕರಣಕ್ಕಾಗಿ ಮಾನವತಾವಾದ ವಿಮರ್ಶೆ ಪ್ರಾಯೋಗಿಕವಾಗಿ

ಅನಿವಾಯ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ವಾತಾವರಣ ಇಂದು ಮೂಡಿದೆ. ಜಗತ್ತಿನ ವಿಶ್ವವಿದ್ಯಾನಿಲಯಗಳಲ್ಲಿ ಮಾನವತಾವಾದ ಅಧ್ಯಯನಕ್ಕೆ ಹೆಚ್ಚು ಅವಕಾಶಗಳು ಲಭಿಸಿವೆ. ಮಾನವತಾವಾದ ಒಂದು ಪ್ರಬುಲವಾದ ಹಾಗೂ ಉಪಯುಕ್ತವಾದ ಜ್ಞಾನ ಶಾಖೆಯಾಗಿ ಜಗತ್ತಿನ ಎಲ್ಲೇಡೆ ಬೆಳೆಯುತ್ತಿದೆ. ಮಾನವತಾವಾದ ಚರ್ಚೆಗಳು, ವಿಮರ್ಶೆಗಳು ಮತ್ತು ಅಧ್ಯಯನಗಳನ್ನು ಒಳಗೊಂಡ ಪರ್ಯಾಗಳ ರಚನೆ ಅಥವಿಕ ಸಮಾಜದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೊಡಗಿದೆ. ಲಿಂಗ, ಧರ್ಮ, ವರ್ಗ, ವರ್ಣ ಮತ್ತು ಜಾತಿ ಆಧರಿತ ಸಂಬಂಧಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಮೂಲಕ ಸಂಶೋಧಕರು ಪ್ರಜಲಿತ ವ್ಯವಸ್ಥೆಯನ್ನು ಸುಧಾರಿಸಿ ವಂಚಿತ ಜನವರ್ಗಗಳ ಸಬಲೀಕರಣಕ್ಕೆ ಪೂರಕವಾದ ವಿಚಾರಧಾರೆಗಳನ್ನು ಮಂಡಿಸಿದ್ದಾರೆ. ಇಂತಹ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನದಾಸೋಹ ಮತ್ತು ಸಂಪರ್ಕಿತ ಹೋರಾಟಗಳಿಂದಲೇ ವಂಚಿತ ಜನವರ್ಗಗಳ ಸಬಲೀಕರಣ ಭಾರತ ಮತ್ತಿತರ ದೇಶಗಳಲ್ಲಿ ಸಾಧ್ಯವಿದೆ. ವಂಚಿತ ವರ್ಗಗಳ ಅಧ್ಯಯನ ಒಂದರಿಂದಲೇ ಮನುಕುಲದ ಸಮಗ್ರ ಸಬಲೀಕರಣ ಸಾಧ್ಯವಾಗಲಾರದು. ಅರ್ಥಪೂರ್ಣ ಮಾನವತಾವಾದ ವಿಮರ್ಶೆ, ಅಧ್ಯಯನ ಮತ್ತು ಹೋರಾಟಗಳಿಂದ ವಂಚಿತ ವರ್ಗಗಳ ಸಬಲೀಕರಣ ಸಾಧ್ಯವಾಗುತ್ತದೆ.

ವಂಚಿತ ವರ್ಗಗಳ ಅಧ್ಯಯನಕ್ಕೆ ಮೂರಕವಾದ ಕಾರಣಗಳು ಮತ್ತು ಸಂದರ್ಭಗಳನ್ನು ಅಭಿವೃದ್ಧಿ ತಜ್ಜರು ಹೀಗೆ ಗುರುತಿಸಿದ್ದಾರೆ.

- ಸೈದ್ಧಾಂತಿಕ ತತ್ವಗಳ ಪ್ರಭಾವದಿಂದ ಹುಟ್ಟುವ ಮೂಲಭೂತ ವ್ಯತ್ಯಾಸಗಳು.
- ವಂಚಿತ ವರ್ಗಗಳ ಸಬಲೀಕರಣಕ್ಕೆ ಮೂರಕವಾದ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಅವಕಾಶಗಳು.
- ವರ್ಗ, ಧರ್ಮ, ಜಾತಿ, ಪಂಗಡ, ಪ್ರಾದೇಶಿಕ, ನೈಸಿಗಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮೂಲದ ವ್ಯತ್ಯಾಸಗಳು.
- ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳಿಂದ ಹುಟ್ಟುವ ವ್ಯತ್ಯಾಸಗಳು.
- ವಂಚಿತ ವರ್ಗಗಳ ಮೇಲೆ ಹೆಚ್ಚಿತರುವ ದೋಷನ್ಯಗಳು ಮತ್ತು ದಮನಕಾರಿ ಪ್ರವೃತ್ತಿಗಳು.
- ವಂಚಿತ ವರ್ಗಗಳ ಸಮಸ್ಯೆಗಳು, ಹಕ್ಕಿಗಳು ಮತ್ತು ಸಬಲೀಕರಣಕ್ಕೆ ಸಂಬಂಧಿಸಿದ ಜನಪರ ಹೋರಾಟಗಳು

ಹಿರಿಯ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ (1987) ವಂಚಿತ ವರ್ಗಗಳ ಅಧ್ಯಯನವನ್ನು ಕುರಿತು ಹೀಗೆ ಹೇಳಿದ್ದಾರೆ: “ಜಗತ್ತಿನ ಎಲ್ಲೇಡೆ ವಂಚಿತ ವರ್ಗಗಳ ಸಬಲೀಕರಣಕ್ಕೆ ಪೂರಕವಾದ ಸಂವಾದಗಳು, ಅಧ್ಯಯನಗಳು ಮತ್ತು ಕಾರ್ಯ ಯೋಜನೆಗಳು ರೂಪಗೊಳ್ಳುತ್ತಿವೆ. ಇಂದು ವಂಚಿತ ವರ್ಗಗಳಲ್ಲಿ ಭರವಸೆ ಮೂಡಿಸುವಂತಹ ಬೌದ್ಧಿಕ ಕಸರತ್ತಗಳು ಹೆಚ್ಚಿನ ಪ್ರಮಾಣದಲ್ಲಿ ಜರುಗುತ್ತಿವೆ. ಮಾನವತಾವಾದ ಚಿಂತನೆಯು

ಸಮಕಾಲೀನ ಜಗತ್ತಿನಲ್ಲಿ ಪ್ರಚಲಿತ ಇರುವ ವಿವಿಧ ಜ್ಞಾನ ಶಾಖೆಗಳ ತಾತ್ತ್ವಿಕ ಸಿದ್ಧಾಂತಗಳಿಂದ, ವಿದ್ಯಾಮಾನಗಳಿಂದ ಮತ್ತು ವಿಚಾರಗಳಿಂದ ತನ್ನ ವೈಚಾರಿಕ ನೆಲೆಗಟ್ಟಿನ್ನು ರೂಪಿಸಿಕೊಳ್ಳುತ್ತಾ ಬೇಕೆಂದು ವಂಚಿತ ವರ್ಗಗಳ ಅಧ್ಯಯನದ ಬಹುರೂಪತೆಗೆ ಮುಖ್ಯ ಕಾರಣವಾಗಿದೆ. ಮಾನವ ಬದುಕಿನ ವಿವಿಧ ಕ್ಷೇತ್ರಗಳು ಮತ್ತು ಜಗತ್ತಿನ ವಿವಿಧ ಜ್ಞಾನ ಶಾಖೆಗಳಿಂದ ಉಪಯುಕ್ತ ಎನಿಸುವ ವಿಚಾರಗಳು ಮತ್ತು ಕಾರ್ಯ ತಂತ್ರಗಳನ್ನು ವಂಚಿತ ವರ್ಗಗಳ ಅಧ್ಯಯನ ಸಹಜವಾಗಿ ಪಡೆದುಕೊಳ್ಳುತ್ತದೆ. ಇಂದು ವಂಚಿತ ವರ್ಗಗಳ ಅಧ್ಯಯನ ಪಾಠ್ಯಮಾತ್ರೆ ಹಾಗೂ ಪೌರಾಣಿಕ ರಾಷ್ಟ್ರಗಳಲ್ಲಿ ಹೆಚ್ಚು ಮನ್ವಾಂಶ ಪಡೆದುಕೊಳ್ಳುತ್ತಿದೆ". ಭಾರತದಲ್ಲಿ ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಸ್ವಾತಂತ್ರ್ಯ ಮೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಹಲವಾರು ಚಿಂತಕರು, ಸಂಘಟಕರು ಮತ್ತು ಚಳುವಳಿಗಾರರು ವಿವಿಧ ಸಿದ್ಧಾಂತಗಳು ಮತ್ತು ವೇದಿಕೆಗಳಿಂದೆ ಹೋರಾಟ ನಡೆಸಿದ್ದಾರೆ. ಭಾರತೀಯ ವಂಚಿತ ವರ್ಗಗಳ ಸಬಲೀಕರಣಕ್ಕೆ ವ್ಯವಸ್ಥಿತವಾದ ಅಧ್ಯಯನಗಳು, ಕಾರ್ಯಕ್ರಮಗಳು ಮತ್ತು ಕಾರ್ಯ ತಂತ್ರಗಳು ಇಂದು ಅತ್ಯವಶ್ಯಕ.

ಸೌತ್ತಾಬರೋ ಸಮಾನತಾ ಸಮಿತಿ (1918), ಸೈಮನ್ ಕಮಿಷನ್ (1927), ಮಾಂಟಗು-ಚೆಲುಮ್ಸ್ ಪೋರ್ಡ್ ಸಮಿತಿ, ಭಾರತ ಸರ್ಕಾರದ ಗೃಹ ಇಲಾಖೆ ವರದಿ (1929), ಪ್ರಥಮ ದುಂಡುಮೇಜಿನ ಪರಿಷತ್ತು (1930), ದ್ವಿತೀಯ ದುಂಡುಮೇಜಿನ ಪರಿಷತ್ತು (1931), ರಾವ್ ಸಮಿತಿ (1943) ಮೊದಲಾದವುಗಳು ಭಾರತೀಯ ಸಮಾಜದ ವಂಚಿತ ಜನವರ್ಗಗಳ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಸಮಿತಿಗಳಾಗಿ ಇತಿಹಾಸದಲ್ಲಿ ದಾಖಿಲಾಗಿವೆ.

ಅಂಬೇಷ್ಟರ್, ಪ್ಲೆ, ಪರಿಯಾರ್, ನಾರಾಯಣ ಗುರು, ನಾಲ್ಕುಡಿ ಕೃಷ್ಣರಾಜ ಒಡೆಯರ್, ಲೋಹಿಯಾ, ಜೆ.ಪಿ., ಆಚಾರ್ಯ ನರೇಂದ್ರದೇವ ಮೊದಲಾದವರು ವಂಚಿತ ಜನವರ್ಗಗಳ ಸಬಲೀಕರಣಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಹೋರಾಟ ನಡೆಸಿದ್ದಾರೆ. ಅಲ್ಲದೆ ವಂಚಿತ ಜನವರ್ಗಗಳ ಬದುಕಿನ ಸುಧಾರಣೆಗಾಗಿ ವಿಶೇಷ ಅಧ್ಯಯನ ಮತ್ತು ಹೋರಾಟಗಳು ಭಾರತೀಯ ಸಮಾಜದಲ್ಲಿ ಅತ್ಯವಶ್ಯಕವೆಂದು ಎಲ್ಲ ಮಹನೀಯರು ಅಭಿಪ್ರಾಯಪಟಿದ್ದಾರೆ. ಧರ್ಮನಿರಪೇಕ್ಷತೆಯ ಆಧಾರದ ಮೇಲೆ ವಂಚಿತ ಜನವರ್ಗಗಳನ್ನು ಸಂಘಟಿಸಿ ಸಬಲೀಕರಣದೆಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ವಿಶೇಷ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯವಶ್ಯಕವೆಂದು ಚಿಂತಕರು ಪ್ರಭುಲವಾಗಿ ವಾದಿಸಿದ್ದಾರೆ.

ವಂಚಿತ ಜನವರ್ಗಗಳ ಸಬಲೀಕರಣಕ್ಕೆ ಪೂರಕವಾದ ಲೋಹಿಯಾ (1988) ಅವರ ಮಾತುಗಳು ಹಿಂಗಿವೆ: "ನಮ್ಮ ದೇಶದಲ್ಲಿ ಜನಸಾಮಾನ್ಯರ ಅನಿಸಿಕೆಗೂ, ಬುದ್ಧಿಜೀವಿಗಳ ಚಿಂತನೆಗೂ ನಡುವೆ ಇಂಥ ಆಳವಾದ ಕಂಡಕ ಏಕ ಉಂಟಾಯಿತು - ಎಂದು ಮೇಲಿಂದ ಮೇಲೆ ನನಗೆ ಯೋಜನೆಯಾಗುತ್ತದೆ. ಅದಕ್ಕೆ ಉತ್ತರಗಳನ್ನು ಕಂಡುಕೊಂಡಿದ್ದೇನೆ. ಮೂಲಕಾರಣ ಒಂದೇ; ಇಂಡಿಯಾದ ಬುದ್ಧಿಜೀವಿಗಳೆಲ್ಲಾ ಸಾಮಾನ್ಯವಾಗಿ ಮೇಲುಜಾತಿಗೆ ಸೇರಿದವರು. ಆದರೆ ಕ್ಷಾಮದಲ್ಲೋ, ಧಾರ್ಮಿಕ ಅಧ್ವಾ ರಾಜಕೀಯ ದುರಂತಗಳಲ್ಲೋ ಸಾಯುವವರು ಕೇಳು ಜಾತಿಯ ಜನ, ಹರಿಜನರೇ ಮುಂತಾದವರು. ಆ ಮೇಲು ಜಾತಿಗಳು ಈ ಕೇಳು ಜಾತಿಗಳು-ಇವು ಬೇರೆ ಬೇರೆಯಾದ ಎರಡು ಪ್ರಪಂಚಗಳು. ಇಂಡಿಯಾದ ಬುದ್ಧಿಜೀವಿ ತನ್ನ ಜಾತಿ-ಸಂಕುಚಿತತೆಯ ಹೊದಿಕೆ ಚರ್ಮದಿಂದ ಹೊರಗೆ ಕಾಲಿಟ್ಟು ಬರಲಾರನಾದರೆ, ವಂಚಿತ

ಜನವರ್ಗಗಳ ಹಸಿವು ಕಷ್ಟ ಕಾರಣಗಳನ್ನು ಕೆಲ ಮಟ್ಟಿಗಾದರೂ ಅನುಭವಿಸಲು ಶಕ್ತನಾಗಿರೆ ಹೋದರೆ-ಆತ ಮಹಾ ಲೇಖಿಕನಿಗಿರಬೇಕಾದ ಸೂಕ್ತ ಪ್ರಜ್ಞೆಯನ್ನು ಸರ್ವಥಾ ಪಡೆದುಕೊಳ್ಳಲಾರ್”.

ಸಾಮಾಜಿಕ ಅಭಿವೃದ್ಧಿಗಾಗಿ ವಿಶ್ವಸರ್ವಾವೇಶ (1995) ವಂಚಿತ ವರ್ಗಗಳ ಬದುಕಿನ ವಿವಿಧ ಸಮಸ್ಯೆಗಳು, ಸಮಾಲುಗಳು ಮತ್ತು ಸಬಲೀಕರಣ ಸಾಧ್ಯತೆಗಳನ್ನು ಕುರಿತು ಗಂಭೀರವಾಗಿ ಚರ್ಚಿಸಿತು. ಜಗತ್ತಿನ ಬಲಾಧ್ಯರಾಷ್ಟ್ರಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ವಂಚಿತ ಜನವರ್ಗಗಳನ್ನು ಅಮಾನವೀಯವಾಗಿ ಶೋಷಣೆಗೆ ಗುರಿಪಡಿಸಿದ ಬಗೆಯನ್ನು ಈ ಸಮಾವೇಶ ತಲಸ್ವರ್ತೀಯಾಗಿ ವಿಮರ್ಶಿಸಿತು. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ವಂಚಿತ ವರ್ಗಗಳ ಸಬಲೀಕರಣಕ್ಕೆ ಪೂರಕವಾದ ಸಂವಿಧಾನಾತ್ಮಕ ತಿದ್ದುಪಡಿಗಳು ಮತ್ತು ವಿಶೇಷ ಕಲ್ಯಾಣ ಯೋಜನೆಗಳು ಅವಶ್ಯಕವೆಂದು ವಿಶ್ವಸರ್ವಾವೇಶ ಪ್ರಬಲವಾಗಿ ಪ್ರತಿಪಾದಿಸಿದೆ. ಇದರ ನಂತರ ಅನೇಕ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು ಮತ್ತು ಹೋರಾಟಗಳು ವಂಚಿತ ಜನವರ್ಗಗಳ ಬದುಕುವ ಮೂಲಭೂತ ಹಕ್ಕನ್ನು ಪ್ರಬಲವಾಗಿ ಪ್ರತಿಪಾದಿಸಿವೆ. ಇಂದು ಸಾಮಾಜಿಕ ನ್ಯಾಯವಿಶರಣೆ ಮತ್ತು ವಂಚಿತ ವರ್ಗಗಳ ಸಬಲೀಕರಣ ವಿಶ್ವಮಟ್ಟದಲ್ಲಿ ಗಂಭೀರ ಚಿಂತನೆ ಮತ್ತು ಸಂಶೋಧನೆಗಳಿಗೆ ಒಳಪಟ್ಟಿವೆ.

ವಂಚಿತ ಜನವರ್ಗಗಳ ಸಬಲೀಕರಣದ ವಿವಿಧ ಆಯಾಮಗಳು

ಸಬಲೀಕರಣವೆಂಬ ಪದಕ್ಕೆ 1960ರ ದಶಕದಲ್ಲಿ ಜಗತ್ತಿನ ಎಲ್ಲೆಡೆ ಹೆಚ್ಚಿನ ಮಹತ್ವ ಲಭಿಸಿದೆ. ಮಹಿಳೆಯರು ಮತ್ತು ಇತರ ಶೋಷಿತ ವರ್ಗಗಳು ತಮ್ಮ ಸಬಲೀಕರಣಕ್ಕಾಗಿ ಹೋರಾಟಗಳನ್ನು ಭಾರತದಲ್ಲಿದೆ 1970 ಮತ್ತು 1980ರ ದಶಕಗಳಲ್ಲಿ ಸ್ತ್ರೀಯವಾಗಿ ಸಂಘಟಿಸಿದ್ದಾರೆ. ತಮ್ಮದಲ್ಲಿದ ತಪ್ಪಿಗೆ ತುಳಿತಕೊಳ್ಳಬಾಗಿರುವ ಮತ್ತು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಬಹಳಪ್ಪು ದೂರ ಸರಿದಿರುವ ಮಹಿಳೆಯರು ಮತ್ತು ದುರ್ಬಲ ವರ್ಗಗಳು ಜಾಗ್ರತ್ತಗೊಂಡು ಸಬಲೀಕರಣಕ್ಕಾಗಿ ನಡೆಸಿದ ಹೋರಾಟ ವ್ಯವಸ್ಥೆಯನ್ನು ಎಚ್ಚರಗೊಳಿಸಿದೆ. ಮೊದಲಿಗೆ ರಾಜಕೀಯ ಆಯಾಮ ತದನಂತರದಲ್ಲಿ ಆರ್ಥಿಕ ಆಯಾಮ ಸಬಲೀಕರಣ ಪ್ರಕ್ರಿಯೆಗೆ ಭಾರತದಲ್ಲಿ ವ್ಯವಸ್ಥಿತವಾಗಿ ಲಭಿಸಿದವು.

ಬಾಟ್ಲಿವಾಲಾ (1994) ಅವರು ಸಬಲೀಕರಣವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ: “ಬದುಕಿನ ವಿವಿಧ ಸಂದರ್ಭಗಳ ಮೇಲೆ ಅವಕಾಶ ವಂಚಿತರು ಮತ್ತು ಅಧಿಕಾರ ಇಲ್ಲದವರು ಹೊಂದುವ ಶೈಕ್ಷಣಿಕ ನಿಯಂತ್ರಣವನ್ನು ಜನರ ಸಬಲೀಕರಣವೆಂದು ವ್ಯಾಖ್ಯಾನಿಸಬಹುದಾಗಿದೆ. ಸಬಲೀಕರಣವು ಸಂಪನ್ಮೂಲಗಳು ಮತ್ತು ಸಿದ್ಧಾಂತಗಳ ಮೇಲೆ ನಿಯಂತ್ರಣವನ್ನು ಮೂಲಭೂತವಾಗಿ ಒಳಗೊಂಡಿದೆ. ಜನರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಸಾಮಧ್ಯ ವ್ಯಾಖ್ಯಾನಿಸಿದೆ. ಆಯಾಮ ತದನಂತರದಲ್ಲಿ ಆರ್ಥಿಕ ಆಯಾಮ ಸಬಲೀಕರಣ ಪ್ರಕ್ರಿಯೆಗೆ ಭಾರತದಲ್ಲಿ ವ್ಯವಸ್ಥಿತವಾಗಿ ಲಭಿಸಿದವು”.

ವಂಚಿತ ವರ್ಗಗಳು ಸಬಲೀಕರಣಗೊಳಿಬೇಕಾದರೆ ಅವರಿಗೆ ಬಹುಮುಖ್ಯವಾಗಿ ಶೈಕ್ಷಣಿಕ ನೇರವು, ಸಾಮಾಜಿಕ ಸಮಾನತೆ, ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸಂಪನ್ಮೂಲಗಳು ಅತ್ಯವಶ್ಯಕ. ವಂಚಿತ ವರ್ಗಗಳು ತಮ್ಮ ಸಂವಿಧಾನಾತ್ಮಕ ಹಕ್ಕುಭಾಧ್ಯತೆಗಳನ್ನು ಅರಿತು ಸಬಲೀಕರಣಕ್ಕಾಗಿ ಹೋರಾಟ ನಡೆಸಿದಾಗ ಮಾತ್ರ ಸಬಲೀಕರಣದ ಸಾಧ್ಯತೆ ನಿಷ್ಠಿತವಾಗುತ್ತದೆ. ಬಹುಮುಖ್ಯವಾಗಿ ಸಾಮಾಜಿಕ-ಆರ್ಥಿಕ ಸಂಬಂಧಿ ಪಾತ್ರಗಳು ಬದಲಾಗಿ ಬದುಕಿನ ಎಲ್ಲ ಶೈಕ್ಷಣಿಕ ನೇರವು ವಂಚಿತ ವರ್ಗಗಳಿಗೆ ಸಮಾನ ಅವಕಾಶ

ಲಭಿಸಬೇಕು. ವಂಚಿತ ವರ್ಗಗಳ ಸಬಲೀಕರಣ ಮೂಲಭೂತವಾಗಿ ವರ್ಗತೀತವಾಗಿ ಮತ್ತು ಜಾತ್ಯತೀತವಾಗಿ ಅವಕಾಶ ವಂಚಿತ ಹಾಗೂ ದಮನಕ್ಕೆ ಒಳಗಾದ ಜನವರ್ಗಗಳ ಸಾಮಾಜಿಕ ಪರಿವರ್ತನೆ, ಆರ್ಥಿಕ ಸುಧಾರಣೆ, ರಾಜಕೀಯ ಪಾಲ್ಯಾಳ್ಯಾವಿಕೆ ಮತ್ತು ಸಾಂಸ್ಕೃತಿಕ ಉತ್ತಮೀಕರಣಗಳನ್ನು ಒಳಗೊಂಡಿದೆ. ವಂಚಿತ ವರ್ಗಗಳಿಗೆ ಸಮಾಜದ ಎಲ್ಲೆಡೆ ಸಬಲೀಕರಣಕ್ಕೆ ಪೂರಕವಾದ ಸ್ವಾತಂತ್ರ್ಯ, ಸಮಾನತೆ, ಅವಕಾಶ, ಅಧಿಕಾರ ಮತ್ತು ಸಂಪನ್ಮೂಲಗಳು ಲಭಿಸಿದಾಗ ಮಾತ್ರ ಸಬಲೀಕರಣ ಪ್ರಕ್ರಿಯೆ ಉತ್ತಮಗೊಳ್ಳುತ್ತವೆಯೆಂದು ಮತ್ತೊಳ್ಳೆ ಮತ್ತಿತರರು (2002) ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಸಾಹಿತಿ ದೇ.ಜವರೀಗೌಡ (1954) ಪೆರಿಯಾರ್‌ರವರ ವಂಚಿತ ವರ್ಗಗಳ ಸಬಲೀಕರಣದ 4 ಪ್ರಮುಖ ಅಂಶಗಳನ್ನು ಹೀಗೆ ಉಲ್ಲೇಖಿಸಿದ್ದಾರೆ. ಅವುಗಳಿಂದರೆ ಜಾಲ ಸಹಾಯ, ಜಾಗೃತಿ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸ. ವಂಚಿತ ವರ್ಗಗಳು ಈ 4 ಮೂಲಭೂತ ಅಂಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಬಲೀಕರಣದೆಡೆಗೆ ದಿಟ್ಟ ಹೆಚ್ಚಿಯನ್ನು ಇಟ್ಟಾಗ ಮಾತ್ರ ಅವರ ಸಬಲೀಕರಣ ಸಾಧ್ಯವಾಗುತ್ತದೆಯೆಂದು ಅಭಿಪ್ರಾಯಪಟ್ಟಿದ್ದಾರೆ. ಯಾನ್ಯೆಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (2001) ವಂಚಿತ ವರ್ಗಗಳ ಸಬಲೀಕರಣದಲ್ಲಿ ಸಾಮಾಜಿಕ ಕ್ರೋಧಿಕರಣ ಮತ್ತು ಸಾಮೂಹಿಕ ಪರಿಶ್ರಮಗಳು ಅತ್ಯಂತ ಮೂಲಭೂತವೆಂದು ಗುರುತಿಸಿದೆ.

ಇಂದು ಜಗತ್ತಿನ ಎಲ್ಲೆಡೆ ವಂಚಿತ ವರ್ಗಗಳ ಸಬಲೀಕರಣವನ್ನು ಕುರಿತಂತೆ ವ್ಯಾಪಕವಾದ ಚರ್ಚೆ, ಸಂವಾದ, ಸಮ್ಮೇಳನ, ಸಂಶೋಧನೆ ಮೊದಲಾದವುಗಳು ಜರುಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಶ್ವ ಮಟ್ಟದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ (1970–2010) ಅನೇಕ ಅಂತರರಾಷ್ಟ್ರೀಯ ಪ್ರಯತ್ನಗಳು ವಿಶ್ವ ಸಂಸ್ಥೆಯ ನೇತ್ಯತ್ವದಲ್ಲಿ ವಂಚಿತ ವರ್ಗಗಳ ಸಬಲೀಕರಣದ ನಿಟ್ಟಿನಲ್ಲಿ ಜರುಗಿದವು. ವಿಶ್ವ ಸಂಸ್ಥೆಯು ಅಸ್ತಿತ್ವಕ್ಕೆ ಬಂದ 50 ವರ್ಷಗಳಲ್ಲಿ ಆದ ಅಂತರರಾಷ್ಟ್ರೀಯ ಒಪ್ಪಂದವು ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಒಂದು ಮೂಲಭೂತ ಮಾನವ ಹಕ್ಕಿಂದು ಘೋಷಿಸಿತು.

ಜಯಪ್ರಕಾಶ ನಾರಾಯಣ (1975) ವಂಚಿತ ವರ್ಗಗಳ ಸಬಲೀಕರಣಕ್ಕೆ ಭಾರತೀಯ ಸಂದರ್ಭದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಹೊಸದೊಂದು ಅರ್ಥಪೂರ್ಣ ಆಯಾಮವನ್ನು ನೀಡಿದ್ದಾರೆ. “ವಂಚಿತ ವರ್ಗಗಳು ತಮ್ಮ ಬದುಕಿನ ಮೇಲೆ ಪರಿಪೂರ್ಣ ನಿಯಂತ್ರಣ ಮತ್ತು ಸಾರ್ಥಕೊಮ್ಮೆಗಳನ್ನು ಸಾಧಿಸುವಂತಹ ಹೊಸ ಸಾಧ್ಯತೆಯನ್ನು ನಿಜವಾದ ಅರ್ಥದಲ್ಲಿ ವಂಚಿತ ವರ್ಗಗಳ ಸಬಲೀಕರಣವೆನ್ನಬಹುದು. ವಂಚಿತ ವರ್ಗಗಳ ಬದುಕಿನ ಸುಧಾರಣೆಗಾಗಿ ಅವಶ್ಯಕವಾದ ಕಾರ್ಯತಂತ್ರಗಳು ಮತ್ತು ರೂಪುರೇಷೆಗಳನ್ನು ಸ್ವತಹ ಆಯ್ದು ಮಾಡಿಕೊಳ್ಳುವ ಮತ್ತು ಸದುಪಯೋಗಪಡಿಸಿಕೊಳ್ಳುವ ಸ್ವಾತಂತ್ರ್ಯ ವಂಚಿತ ವರ್ಗಗಳಿಗೆ ದೊರಕುವುದು ಅವರ ಸಬಲೀಕರಣ ದೃಷ್ಟಿಯಿಂದ ಅತ್ಯವಶ್ಯಕ”.

ಸಾಮಾಜಿಕ ನ್ಯಾಯಪರ ಜಿಂತಕರು ಮತ್ತು ಹೋರಾಟಗಾರರು 21ನೇ ಶತಮಾನವನ್ನು ಮಹಿಳೆಯರು ಮತ್ತು ದುರ್ಬಲವರ್ಗಗಳ ಸಬಲೀಕರಣದ ಶತಮಾನವೆಂದು ಗುರುತಿಸಿದ್ದಾರೆ. ವಂಚಿತ ವರ್ಗಗಳ ಸಬಲೀಕರಣ ಬಹುಮುಖ ಆಂದೋಲನವಾಗಿದ್ದು ವಿವಿಧ ಆಯಾಮಗಳನ್ನು ಒಳಗೊಂಡಿದೆ. ಅವುಗಳಿಂದರೆ ಭೋತಿಕ ಸಬಲೀಕರಣ (ಆರೋಗ್ಯ, ಪೌಷ್ಟಿಕತೆ, ಆಹಾರ, ಬೆಳವಣಿಗೆ, ಜೀವಿತಾವಧಿ ಇತ್ಯಾದಿ), ಮಾನಸಿಕ

ಸಬಲೀಕರಣ (ಸಾಕ್ಷರತೆ, ಆತ್ಮವಿಶ್ವಾಸ, ವೃತ್ತಿಪರ ಕೌಶಲ್ಯತೆ, ಉದ್ಯಮಶೀಲತೆ, ತರಬೇತಿ ಇತ್ಯಾದಿ), ಸಾಮಾಜಿಕ ಸಬಲೀಕರಣ (ಆಸ್ತಿಯಲ್ಲಿ ಮಾಲೀಕತ್ವದ ಹಕ್ಕು, ಕುಟುಂಬದಲ್ಲಿ ಅಂತಸ್ತು, ವಿವಾಹ ಅಂತಸ್ತು, ಕುಟುಂಬ ಯೋಜನೆ, ಕುಟುಂಬ ಕಲ್ಯಾಣ, ಸಮಾನತೆ, ಸ್ವಾತಂತ್ರ್ಯ ಇತ್ಯಾದಿ), ಆರ್ಥಿಕ ಸಬಲೀಕರಣ (ಆಸ್ತಿಹಕ್ಕು, ಉದ್ಯೋಗವಕಾಶ, ಸಂಪನ್ಮೂಲಗಳ ನಿಯಂತ್ರಣ, ಆದಾಯ ಮೂಲಗಳಲ್ಲಿ ಲಭ್ಯತೆ, ಜೀವನ ಮಟ್ಟದಲ್ಲಿ ಸುಧಾರಣೆ ಇತ್ಯಾದಿ). ಶಾಸನಾತ್ಮಕ ಸಬಲೀಕರಣ (ಮೂಲಭೂತ ಹಕ್ಕುಗಳು, ಸಂವಿಧಾನಾತ್ಮಕ ರಕ್ಷಣೆಗಳು, ಜಾತಿ ತಾರತಮ್ಯದ ವಿರುದ್ಧ ರಕ್ಷಣೆ, ಸಮಾಜ ಕಲ್ಯಾಣಕ್ಕೆ ಕಾನೂನಿನ ಅವಕಾಶಗಳು ಇತ್ಯಾದಿ), ರಾಜಕೀಯ ಸಬಲೀಕರಣ (ಸಂಸತ್ತು, ಶಾಸನ ಸಭೆ ಮತ್ತು ಪಂಚಾಯತ್ರಾಜ್ಞ ಸಂಸ್ಥೆಗಳಲ್ಲಿ ಮೀಸಲಾತಿ, ಅಧಿಕಾರ, ಅವಕಾಶ ಇತ್ಯಾದಿ); ಮತ್ತು ಧಾರ್ಮಿಕ ಸಬಲೀಕರಣ (ಧಾರ್ಮಿಕ ಕಟ್ಟಪಾಡುಗಳು ಮತ್ತು ಕಂದಾಚಾರಗಳಿಂದ ವಿಮೋಚನೆ, ಧಾರ್ಮಿಕ ಸ್ವಾತಂತ್ರ್ಯ ಇತ್ಯಾದಿ), ಸರ್ಕಾರ ಮತ್ತು ಸಮಾಜ ಒಟ್ಟುಗೂಡಿ ವಂಚಿತ ವರ್ಗಗಳ ಬಹುಮುಖ ಸಬಲೀಕರಣಕ್ಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಿವುದು ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಅತ್ಯವಶ್ಯಕ.

ಭಾರತೀಯ ಇತಿಹಾಸದಲ್ಲಿ ಅಂಬೇಢ್ರ್‌ ಸ್ಥಾನಮಾನ

ಅಂಬೇಢ್ರ್‌ರವರ ಶ್ರೀಷ್ಠಿ ವ್ಯಕ್ತಿತ್ವವನ್ನು ಮಹೇಶ್ ಚಂದ್ರ ಗುರು (2009) ಹಿಗೆ ದಾಖಲಿಸಿದ್ದಾರೆ: “ಸತ್ಯ, ಅಹಿಂಸೆ, ಪ್ರೀತಿ, ಸಮಾನತೆ, ಹೋರಾಟ ಇವೇ ಮೊದಲಾದ ಪ್ರಜಾಸತ್ತಾತ್ಮಕ ಅಸ್ತಿಗಳನ್ನು ಬಳಸಿಕೊಂಡು ದೇಶದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ದಬ್ಬಾಳಿಕೆ, ಶೋಷಣೆ ಮೊದಲಾದ ಪಿಡುಗುಗಳ ವಿರುದ್ಧ ಜೀವನ ಪರ್ಯಂತ ಹೋರಾಟ ನಡೆಸಿದ ಅಂಬೇಢ್ರ್ ನಿಜಕ್ಕೂ ಇತಿಹಾಸ ಪುರುಷರು. ಅವರು ಯಾವುದೇ ಒಂದು ಜಾತಿಯ ಅಧವಾ ಧರ್ಮದ ನಾಯಕರಲ್ಲ. ಮಾನವೀಯತೊಂದೇ ತನ್ನ ಜಾತಿ ಮತ್ತು ಜೀವನ ಧರ್ಮ ಎಂದು ತಮ್ಮ ಧೋರಣೆ, ಹೋರಾಟ ಮತ್ತು ಸಾಧನೆಗಳ ಮೂಲಕ ಸಾಬೀತುಪಡಿಸಿದ ಮಹಾನ್ ಮಾನವತಾವಾದಿ ಅಂಬೇಢ್ರ್ ಎಂದೆಂದೂ ತುಳಿತಕೊಳಗಾದ ಜನವರ್ಗಗಳಿಗೆ ಅಪ್ರತಿಮ ದಾರ್ಶನಿಕ. ದಲಿತರು, ಹಿಂದುಇದವರು, ಅಲ್ಲಸಂಖ್ಯಾತರು, ರ್ಯತರು, ಕಾರ್ಮಿಕರು, ಮಹಿಳೆಯರು ಹಿಗೆ ಎಲ್ಲಾ ಶೋಷಿತ ವರ್ಗಗಳ ಶೀಕ್ಷಣ, ಸಂಪೂರ್ಣ, ಹೋರಾಟ, ವಿಮೋಚನೆ ಮತ್ತು ಸಬಲೀಕರಣಗಳಿಗಾಗಿ ಸತತವಾಗಿ ದುಡಿದು ಸಂವಿಧಾನಾತ್ಮಕ ಅವಕಾಶಗಳು ಮತ್ತು ರಕ್ಷಣೆಗಳನ್ನು ಒದಗಿಸಿದ ಅಂಬೇಢ್ರ್ ಸಾವಿಲ್ಲದ ಸರದಾರರಾಗಿದ್ದಾರೆ. ಇಂದಿಗೂ ಸಹ ಅಂಬೇಢ್ರ್ ವಿಶ್ವದಾದ್ಯಂತ ಅಗಾಧ ಪ್ರಮಾಣದಲ್ಲಿ ಜನಮನ್ವತೆ, ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಗಳಿಸುತ್ತಿದ್ದಾರೆ. ಅಂಬೇಢ್ರ್‌ರವರ ಬದುಕು, ಹೋರಾಟ ಮತ್ತು ವಿಚಾರಗಳು ಜಗತ್ತಿನ ಶೋಷಿತ ಜನ ವರ್ಗಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಶೋಷಣಾ ರಹಿತ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗುವ ಎಲ್ಲರಿಗೂ ಅವರು ಅತ್ಯಂತ ಪ್ರಸ್ತುತ ನಿತ್ಯ ಜೀತನ ಹಾಗೂ ಮಾರ್ಗದರ್ಶಿ.”

ಅಂಬೇಢ್ರ್‌ರವರ ಕೌಟುಂಬಿಕ ಹಿನ್ನಲೆ

ಅಂಬೇಢ್ರ್‌ರವರು ರಾಮಾಜೀ ಮತ್ತು ಭೀಮಾಬಾಯಿ ಎಂಬ ಮಹಾರಾಷ್ಟ್ರದ ಅಸ್ಪೃಶ್ಯ ಜನಾಂಗದ ದಂಪತೀಗಳ 14ನೇ ಮಗುವಾಗಿ ದಿನಾಂಕ 14–04–1891ರಂದು ಮಾಹೋ ಎಂಬಲ್ಲಿ ಜನಿಸಿದರು. ಅವರ

ತಂದೆ ಬ್ರಿಟಿಷರ ಸೇನೆಯಲ್ಲಿ ಸುಭೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಗೃಹಿಣಿಯಾಗಿದ್ದರು. ಸುಮಾರು 14 ಜನ ಮಕ್ಕಳಲ್ಲಿ ಮೂವರು ಗಂಡು ಮಕ್ಕಳಾದ ಬಲರಾಮ್, ಆನಂದರಾವ್ ಮತ್ತು ಭೀಮರಾವ್ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ಮಂಜುಳ ಮತ್ತು ತುಳಸ ಎಂಬ ಬಿಡು ಜನ ಮಾತ್ರ ಬದುಕುಳಿದರು. ಬೊಂಬಾಯಿ ಪ್ರಾಂತ್ಯದ ಮಹರ್ ಎಂಬ ಅಸ್ಟ್ರೇಟ್ ಜನಾಂಗಕ್ಕೆ ಅಂಬೇಢ್ರ್ ಸೇರಿದವರಾಗಿದ್ದರು. ಅಂಬೇಢ್ರ್ ರವರ ಪೂರ್ವಜರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಎಂಬ ಗ್ರಾಮಕ್ಕೆ ಸೇರಿದವರಾಗಿದ್ದರು.

ಅಂಬೇಢ್ರ್ ರವರ ಹುಟ್ಟಿದ ಹೆಸರು ಭೀಮರಾವ್ ಎಂದಾಗಿತ್ತು. ಅವರು ಹುಟ್ಟಿದ ನಂತರ ಅವರ ತಂದೆ ರಾಮ್‌ಚೇ ಮಿಲಿಟರಿ ಸೇವೆಯಿಂದ ನಿವೃತ್ತಿಯಾಗಿ ರತ್ನಗಿರಿ ಜಿಲ್ಲೆಯ ದಾಪೋಲಿ ತಾಲ್ಲೂಕಿನಲ್ಲಿ ವಾಸಿಸಲಾರಂಭಿಸಿದರು. ಅಂಬೇಢ್ರ್ ರವರು ಕೇವಲ 5 ವರ್ಷದ ಮಗುವಾಗಿದ್ದಾಗಲೇ ಅವರ ತಾಯಿ ಭೀಮಬಾಯಿ 1896ರಲ್ಲಿ ನಿಧನರಾದರು. ಆಗ ಅವರ ತಂದೆ ಭೀಮರಾವ್‌ನನ್ನು ತಾಯಿಯಂತೆಯೂ ಪ್ರೀತಿಯಿಂದ ಸಲಹಿದರು. ಭೀಮರಾವ್ ಕುಟುಂಬ ಬೊಂಬಾಯಿಗೆ ತೆರಳಿ ಪರೇಲ್ ಎಂಬ ಜವಳಿ ಕಾರ್ಮಿಕರ ವಸತಿಯಲ್ಲಿ ಪ್ರದೇಶದಲ್ಲಿ ವಾಸಿಸಿತೊಡಗಿತು. ಹುಟ್ಟಿನಿಂದ ಭೀಮರಾವ್ ಕಡುಬಡತನವನ್ನು ಅನುಭವಿಸಬೇಕಾಯಿತು. ಅವರು ಮುಂಬಯಿನ ಎಲ್‌ಫಿನ್‌ಸ್ಟ್ರೀನ್ ಹೈಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 1907ರಲ್ಲಿ ತೇಗ್‌ರಡಿಗೊಂಡರು. ಆ ಕಾಲದಲ್ಲಿ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಬಾಲ್ಯವಿವಾಹ ವ್ಯಾಪಕವಾಗಿ ಆಚರಣೆಯಲ್ಲಿ ಇದ್ದುದರಿಂದ ಭೀಮರಾವ್ 1908ರಲ್ಲಿ ಕೇವಲ 9 ವರ್ಷ ವಯಸ್ಸಿನ ರಮಾಬಾಯಿಯನ್ನು ವಿವಾಹವಾಗಬೇಕಾಯಿತು. ಅಂದು ಅವರ ಆರ್ಥಿಕ ಸ್ಥಿತಿ ಅಷ್ಟೂಂದು ಚೆನ್ನಾಗಿಲ್ಲದ ಕಾರಣ ಭೀಮರಾವ್ ವಿವಾಹ ಮೀನು ಮಾರುಕಟ್ಟಿಯಲ್ಲಿ ವ್ಯಾಪಾರ ವಹಿವಾಟು ಮುಗಿದ ನಂತರ ಜರುಗಿತು. ಭೀಮರಾವ್ ತಂದೆ ಎಷ್ಟೇ ಬಡತನವಿದ್ದರೂ ಸಹ ದೃತಿಗೆದೆ ಮಗನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಭೀಮರಾವ್‌ರವರ ಶೈಕ್ಷಣಿಕ ಪ್ರಗತಿಯಲ್ಲಿ ತಂದೆ ರಾಮ್‌ಚೇ ಪಾತ್ರ ನಿರ್ಣಾಯಕವಾಗಿತ್ತು. ಅಂಬೇಢ್ರ್ ರವರ ಶೈಕ್ಷಣಿಕ ಸಾಧನೆ

ಅಂಬೇಢ್ರ್ ಅವರ ಶಿಕ್ಷಣ ವಾಸ್ತವವಾಗಿ ದುರ್ಗಮವಾದ ರಸ್ತೆಯೇ ಆಗಿತ್ತು. ಅವರ ತಂದೆ ರಾಮ್‌ಚೇ ಕಿತ್ತು ತಿನ್ನುವ ಬಡತನದ ಮದ್ದೆಯೂ ಮಗನ ಶಾಲಾ ಶಿಕ್ಷಣದ ವ್ಯವಸ್ಥೆಯನ್ನು ಸಮರ್ಪಕವಾಗಿಯೇ ನೋಡಿಕೊಂಡರು. ಬಡತನ, ಅಸ್ಟ್ರೇಟ್, ತಾರತಮ್ಯ ಹಿಂಗೆ ಅನೇಕ ಸಮಸ್ಯೆಗಳು ಅವರನ್ನು ಬಹಳವಾಗಿ ಕಾಡಿದವು. ಆದರೆ ಇವುಗಳಿಂದ ಧೃತಿಗೆದೆ ಭಲಬಿಡದ ತ್ರಿವಿಕ್ರಮನಂತೆ ಅಂಬೇಢ್ರ್ ಶೋಂದರೆಗಳ ಸರಮಾಲೆಗಳನ್ನು ಸಾಧನೆ ಮೆಟ್ಟಿಲುಗಳನ್ನಾಗಿಸಿ ಶೈಕ್ಷಣಿಕ ಪ್ರಗತಿಯ ಉತ್ತಂಗ ಶಿವಿರವನ್ನೇರಿದರು. ತಂದೆಯ ನೆರವಿನಿಂದ ಕಾಲೇಜು ಶಿಕ್ಷಣವನ್ನು ನಿರಾತಂಕವಾಗಿ ಅಂಬೇಢ್ರ್ ಪೂರ್ವಸಿದರು. ಕೊಲ್ಲಾಪುರದ ಶಾಹು ಮಹಾರಾಜರು ಮತ್ತು ಬರೋಡಾದ ಗಾಯಕ್ರಾಂತಿ ಮಹಾರಾಜರು ಆ ಕಾಲದ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಇವರ ಪ್ರೀತಿ ಪೂರ್ವಕ ಉತ್ತೇಜನದಿಂದ ಅಂಬೇಢ್ರ್ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಎಂ.ಎ. ಪದವಿಗಳಿಸಿದರು. ಅಲ್ಲಿಯೇ “ಭಾರತೀಯ ಹಣಕಾಸು ವ್ಯವಸ್ಥೆ” ಕುರಿತಂತೆ ಮಹಾಪ್ರಭಂದ ರಚಿಸಿ, ಪಿಎಚ್‌ಡಿ ಪದವಿ ಗಳಿಸಿದರು.

ಅಂಬೇಷ್ಟರ್ ಉನ್ನತ ಪದವಿ ಅಥವಾ ಪುರಸ್ಕಾರಗಳನ್ನು ಗಳಿಸುವ ಸಲುವಾಗಿ ಹೆಚ್ಚಿನ ಅಧ್ಯಯನ ಕ್ಷೇಗೊಳ್ಳಲಿಲ್ಲ. ಸಾಮಿರಾರು ವರ್ಷಗಳ ಶೋಷಣೆಯಿಂದ ಭಾರತದ ಬಹುಜನರನ್ನು ವಿಮೋಚನೆಗೊಳಿಸುವ ಸದಾಶಯದಿಂದಾಗಿ ಅವರು ಆ ಕಾಲದ ಶೈಕ್ಷಣಿಕ ಪದವಿಗಳನ್ನು ಗಳಿಸಿದ ಮೊಟ್ಟ ಮೊದಲ ಭಾರತೀಯರಾದರು. ಅರ್ಥಶಾಸ್ತ್ರದಲ್ಲಿ ಉನ್ನತ ಅಧ್ಯಯನ ನಡೆಸುವ ಹಂಬಲದಿಂದ 1916 ಜೂನ್ ತಿಂಗಳಲ್ಲಿ ಅಂಬೇಷ್ಟರ್ ಲಂಡನ್ ನಗರಕ್ಕೆ ಬಂದರು. ಅತ್ಯಂತ ಪ್ರತಿಭಾವಂತರೆಂದು ಗುರುತಿಸಲ್ಪಟ್ಟ ಅಂಬೇಷ್ಟರ್ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪದವಿಗಾಗಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಬ್ಯಾರಿಸ್ಪರ ಆಫ್ಲಾ ಪದವಿಗಾಗಿ ಗ್ರೇಜ್ ಇನ್‌ನಲ್ಲಿಯ ಕಣನು ಸಂಸ್ಥೆಯಲ್ಲಿ ಪ್ರವೇಶ ಪಡೆದರು. ಆದರೆ 1917ರಂದು ಬರೋಡ ಸಂಸಾಫಾದಿಂದ ಪಡೆದಿದ್ದ ವಿದ್ಯಾರ್ಥಿ ವೇತನದ ಅವಧಿ ಮುಗಿದು ಹೋಗಿದ್ದರಿಂದ ಅವರು ಭಾರತಕ್ಕೆ ಹಿಂತಿರುಗಬೇಕಾಗಿಯಿತು.

ಅಂಬೇಷ್ಟರ್ ಬರೋಡಾ ಸಂಸಾಫಾದಲ್ಲಿ ಮಿಲಿಟರಿ ಕಾರ್ಯದರ್ಶಿ, ಮುಂಬ್ಯೆ ನಗರದ ಸಿಡೆನ್ ಹ್ಯಾಂ ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಪ್ರಾಧ್ಯಾಪಕ, ಮೂಕನಾಯಕ ಪತ್ರಿಕೆಯ ಸಂಪಾದಕ ‘ಬಹಿಷ್ಕೃತ ಹಿತಕಾರಣಿ ಸಭಾ’ದ ಸಂಘಟಕ ಹೀಗೆ ಹಲವಾರು ಪ್ರಮುಖ ಹುದ್ದೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ ಭಾರತದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳ ವಿರುದ್ಧ ಜನಾಂದೋಲನ ರೂಪಿಸಿದರು. ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತೀಯ ಬದುಕಿನಲ್ಲಿ ಮಹತ್ತರ ಸುಧಾರಣೆ ಮಾಡಬೇಕೆಂಬ ಹಂಬಲದಿಂದ 1920ರಲ್ಲಿ ಇಂಗ್ಲಿಂಡಿಗೆ ತೆರಳಿದರು. ಗ್ರೇಜ್ ಇನ್‌ಲ್ಲಿ ಕಾನೂನು ಮತ್ತು ಲಂಡನ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಅರ್ಥಶಾಸ್ತ್ರದ ನಿಸ್ತೂತ ವ್ಯಾಸಂಗದಲ್ಲಿ ಅಂಬೇಷ್ಟರ್ ಹೊಡಗಿದರು.

ಎರಡು ವರ್ಷಗಳ ಅವಧಿಯಲ್ಲಿ ಪರಿಶ್ರಮದಿಂದ “ಬ್ರಿಟಿಷ್ ಇಂಡಿಯಾದಲ್ಲಿ ಕೇಂದ್ರ ಹಣಕಾಸು ವ್ಯವಸ್ಥೆಯ ವಿಕೇಂದ್ರೀಕರಣ” ಎಂಬ ಪ್ರಬಂಧಕ್ಕೆ ಲಂಡನ್ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ, “ರೂಪಾಯಿ ಸಮಸ್ಯೆ” ಎಂಬ ಬೃಹತ್ ಪ್ರಬಂಧಕ್ಕೆ ಡಿ.ಎಸ್.ಸಿ. ಎಂಬ ಅತ್ಯಾನ್ನತ ಪದವಿ ಮತ್ತು ಕಾನೂನು ಶಾಸ್ತ್ರ ಅಧ್ಯಯನಕ್ಕೆ ಎಲ್.ಎಲ್.ಡಿ. ಮತ್ತು ಬಾರ್ ಆಟ್ ಲಾ ಪದವಿಗಳನ್ನು ಗಳಿಸಿದರು. ಅಂದಿನ ರಾಜಕೀಯ ಕ್ಷೇತ್ರದಲ್ಲಿ ಇವರಪ್ಪು ಉನ್ನತ ಮಟ್ಟದ ಶಿಕ್ಷಣ ತಪಸ್ಸಿ ಮತ್ತು ಅಪ್ರಾರ್ಥ ಸಾಧಕರು ಬೇರೆ ಯಾರೂ ಇರಲಿಲ್ಲವೆಂದೇ ನಿಶಿರವಾಗಿ ಹೇಳಬಹುದು. ಈ ಕಾರಣದಿಂದಲೇ ಮುಂದೆ ಅಂಬೇಷ್ಟರ್ ಭಾರತದ ಸಂವಿಧಾನ ಶಿಲ್ಪಿಯಾಗಿ ಬೆಳೆದು ಬಹು ಜನರ ಸಬಲೀಕರಣದ ರೂಪಾರ್ಥಿಯಾದರು.

ಅಂಬೇಷ್ಟರ್ ರವರು ಅಕ್ಷರ ಸಂಸ್ಕೃತಿಯ ಮೇಲೆ ಸಾಧಿಸಿದ ಪ್ರಭುತ್ವವನ್ನು ಕುರಿತು ಜಂಡ್ರೇವಿರ (2009) ಹೀಗೆ ಪ್ರತಿಂಸಿದ್ದಾರೆ: “ಅಸ್ವಲ್ಯಾತೆಯನ್ನು ಅವರು ಕೇವಲ ಧರ್ಮದ ಅಥವಾ ಜಾತಿಯ ಚೌಕಟ್ಟಿನೊಳಗೆ ಸೀಮಿತಗೊಳಿಸಿಕೊಂಡು ನೋಡಲಿಲ್ಲ. ಅದನ್ನು ಅವರು ಸಾಮಾಜಿಕ, ರಾಜಕೀಯ, ಆರ್ಥಿಕ ನೆಲೆಯಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಿದರು. ಬಾಬಾ ಸಾಹೇಬರಿಗೆ ಭಾರತದ ದಲಿತರ ಸಮಸ್ಯೆಯನ್ನು ರಾಷ್ಟ್ರೀಯ ಅಂತರರಾಷ್ಟ್ರೀಯಗೊಳಿಸುವಲ್ಲಿ ನೆರವಾದ ಸಂಗತಿಯೆಂದರೆ ಅವರು ಅಕ್ಷರ ಸಂಸ್ಕೃತಿಯ ಮೇಲೆ ಸಾಧಿಸಿಕೊಂಡ ಪ್ರಭುತ್ವವಾಗಿತ್ತು. ಇದು ಬಹಳ ಮುಖ್ಯವಾದ ಸಂಗತಿಯೆಂದರೆ ಅಕ್ಷರ ಸಂಪತ್ತಿನ ಕೊರತೆ.

ದಲಿತರ ಶೋಷಣೆಗೆ ಕಾರಣವಾಗಿದ್ದ ಮೌಲಿಕ ಸಂಪ್ರದಾಯವನ್ನು ಅಂಬೇಡ್ಕರ್ ಅವರು ಪ್ರಜ್ಞಾಪೂರ್ವಕವಾಗಿ ಬಿಟ್ಟುಕೊಟ್ಟರು. ಪ್ರಮೋಹಿತಶಾಹಿಯ ವಶದಲ್ಲಿದ್ದ ಅಕ್ಷರ ಸಂಸ್ಕೃತಿಯನ್ನು ಅವರು ಅತ್ಯಂತ ಪರಿಶ್ರಮದಿಂದ ಹಾಗೂ ಪ್ರಜ್ಞಾಪೂರ್ವಕವಾಗಿ ತಮ್ಮ ವಶಪಡಿಸಿಕೊಳ್ಳಲು ಪ್ರಯತ್ನಿಸಿದರು ಮತ್ತು ಅದರಲ್ಲಿ ಅವರು ಸಂಪೂರ್ಣವಾಗಿ ಯಶಸ್ವಿಯಾದರು.”

ವಂಚಿತ ವರ್ಗಗಳ ಸಬಲೀಕರಣಕ್ಕೆ ಅಂಬೇಡ್ಕರ್ ಶೊಡುಗೆ

ಅಂಬೇಡ್ಕರ್ ಸರ್ವಶ್ರೇಷ್ಠ ರಾಷ್ಟ್ರೀಯ ವಾದಿಯಾಗಿದ್ದರು. ಗಾಂಥಿಜಿಯವರು ಸರ್ವೋದಯದ ಹರಿಕಾರರಾಗಿದ್ದರೆ. ಅಂಬೇಡ್ಕರ್ ಅಂತ್ಯೋದಯದ ಹರಿಕಾರರಾಗಿದ್ದರು. ಇವರಿಭ್ರಂತಿ ದಾರಿ ಬೇರೆ ಬೇರೆ ಆಗಿದ್ದರೂ ಸಹ ಗುರಿ ಮಾತ್ರ ಒಂದೇ ಆಗಿತ್ತು. ಅಂತ್ಯೋದಯದ ಮೂಲಕ ಸರ್ವೋದಯದ ಗುರಿಯನ್ನು ಸಾಧಿಸಬೇಕೆಂಬ ದಿಟ್ಟು ನಿಲುವನ್ನು ಅಂಬೇಡ್ಕರ್ ಹೊಂದಿದ್ದರು. ಅಂಬೇಡ್ಕರ್ ಅವರಿಗೆ ನೂರಿನ್ನಾರು ವರ್ಷಗಳ ಅಸ್ವಲ್ಯತೆ, ಅಸಮಾನತೆ, ತಾರತಮ್ಯ, ಸಂಕೋಳೆ ಮತ್ತು ಶೋಷಣೆಗಳಿಂದ ದಲಿತರು ಮತ್ತಿತರ ಶೋಷಿತ ವರ್ಗಗಳನ್ನು ವಿಮೋಚನೆಗೊಳಿಸುವುದು ಅತ್ಯಂತ ಮುಖ್ಯವಾದ ಬದುಕಿನ ಧೈಯವಾಗಿತ್ತು. ಆದ್ದರಿಂದ ಸರ್ವಜೀವಿರ ವಿಕೋಪದ ಜೋತೆಯಲ್ಲಿ ರಾಜಕೀಯ ಚಳುವಳಿಯಲ್ಲಿ ಸೇರಿಕೊಂಡು ಬ್ರಿಟಿಷರ ವಿಕೋಪವನ್ನು ಕಟ್ಟಿಕೊಳ್ಳುವುದು ಅವರಿಗೆ ಬೇಕಿರಲಿಲ್ಲ. ದೀನ ದಲಿತರ ದಾಸ್ಯ ವಿಮೋಚನೆ ದೇಶದ ದಾಸ್ಯ ವಿಮೋಚನೆಗಿಂತ ಕಡಿಮೆಯ ಕೆಲಸ ಎಂದು ಅವರು ಭಾವಿಸಿರಲಿಲ್ಲ.

ಅಂಬೇಡ್ಕರ್ ಅವರು 1924ರಲ್ಲಿ ಮುಂಬ್ಯೆ ನಗರದಲ್ಲಿ “ಬಹಿಷ್ಕೃತ ಹಿತಕಾರಣ ಸಭೆ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಜಾತಿ ಪದ್ಧತಿಯನ್ನು ಇಲ್ಲವಾಗಿಸಿ ಸಮಾನತೆಯ ಆಧಾರದ ಮೇಲೆ ಹಿಂದೂ ಸಮಾಜವನ್ನು ಸುಧಾರಿಸಿ ಬಲಿಪ್ಪ ಭಾರತ ದೇಶವನ್ನು ಕಟ್ಟಿ ಬೆಳೆಸುವುದು ಅವರ ಉದ್ದೇಶವಾಗಿತ್ತು. ಸ್ವಾತಂತ್ರ್ಯ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತೆಗಳ ಆಧಾರದ ಮೇಲೆ ಭಾರತದ ಸಮಗ್ರ ಪ್ರಗತಿಯನ್ನು ಸಾಧಿಸುವ ಕನಸನ್ನು ಅವರು ಕಂಡಿದ್ದರು. “ಭಾರತಕ್ಕೆ ಬೇಕಾಗಿರುವುದು ಜನರ ಗುಣವೇ ಹೊರತು ಜಾತಿಯಲ್ಲ” ಎಂದು ಅಂಬೇಡ್ಕರ್ ಸ್ವಷ್ಟಪಡಿಸಿದರು. “ಮೂಕನಾಯಕ” ಪತ್ರಿಕೆ ಕಟ್ಟ ಕಡೆಯ ದಟ್ಟ ದಾರಿದ್ರ್ಯಕ್ಕೆ ಸಿಲುಕೆ ತತ್ತರಿಸುತ್ತಿದ್ದ ಅಸ್ವಲ್ಯ ಜನವರ್ಗಗಳಲ್ಲಿ ಮೊಟ್ಟ ಮೊದಲ ಬಾರಿಗೆ ಜಾಗ್ರತ್ತಿ ಮೂಡಿಸಿತು. ಅವರು ಬಹಿಷ್ಕೃತ ಭಾರತ, “ಸಮತಾ ಮತ್ತು ಜನತಾ” ಎಂಬ ಇತರ ಪತ್ರಿಕೆಗಳಲ್ಲಿ ಕ್ರಾಂತಿಕಾರಕ ಬರಹಗಳನ್ನು ಪ್ರಕಟಿಸಿ ಬಹುಜನ ಭಾರತೀಯರ ಸಬಲೀಕರಣಕ್ಕೆ ಪೂರಕವಾದ ಬೌದ್ಧಿಕ ನೇರವು ನೀಡಿದರು.

ರಾಜ್ಯಾಧಿಕಾರ ಸರ್ವಜೀವಿರ ಜನ್ಮಸ್ಥಿತಿ ಹಕ್ಕಾಗಿದ್ದಷ್ಟೇ ಅಸ್ವಲ್ಯರು ಮತ್ತಿತರ ವಂಚಿತ ಜನವರ್ಗಗಳ ಜನ್ಮಸ್ಥಿತಿ ಹಕ್ಕಾಗಿದೆ. ಕೆಳಗಿನವರನ್ನು ಮೇಲಕ್ಕೆತ್ತದೆ ದೇಶದ ಸ್ವಾಯತ್ತಾಧಿಕಾರ ಸಿದ್ಧಿಸಲಾರದು ಎಂದು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದರು. ಅಸ್ವಲ್ಯತೆ ಎಂಬ ಶಾಪವನ್ನು ಶೋಢೆಯ ಹಾಕಲೇಬೇಕು ಮತ್ತು ತನ್ನ ಜನರನ್ನು ಜೀವಂತವಾಗಿ ಸುಡುವ ಇಂತಹ ಪಿಡುಗಿನಿಂದ ವಿಮೋಚನೆಗೊಳಿಸಲೇಬೇಕೆಂಬ ಅಜಲ ನಿರ್ಧಾರ ಅವರದ್ವಾಗಿತ್ತು.

‘ಮೂಕನಾಯಕ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಅವರು ತಮ್ಮ ಜೀವನದ ಧೈಯವನ್ನು ಹಿಗೆ ತಿಳಿಸಿದ್ದಾರೆ: “ಬ್ರಾಹ್ಮಣ, ಅಬ್ರಾಹ್ಮಣ ಮತ್ತು ಅಸ್ವಲ್ಯ ಎಂಬ ಮೂರು ವರ್ಗಗಳನ್ನೊಂದ ಹಿಂದೂ

ಸಮಾಜವೆಂದರೆ ಅಸಮಾನತೆಗಳ ತವರೂರು; ಅದೊಂದು ಅನೇಕ ಮಜಲುಗಳುಳ್ಳ ಗೋಪುರ; ಆದರೆ ಒಂದರಿಂದೊಂದಕ್ಕೆ ಪ್ರವೇಶವಿಲ್ಲ; ಪ್ರಾಣಿಗಳಲ್ಲಿ, ನಿರ್ಜೀವ ವಸ್ತು ದೇವರನ್ನು ಕಾಣುವ ಸವಣೀಯರು ಸಹ ಧರ್ಮಯರನ್ನು ಅಸ್ವಲ್ಯಾರನ್ನಾಗಿ ಕಾಣುವುದು ಶೋಚನೀಯ ‘ವಿದ್ಯಾಪಕಾಶ ಹಣ ಅಧಿಕಾರ ಇಲ್ಲದ್ದರಿಂದ ಅಬ್ರಾಹಣರು ಹಿಂದುಳಿದವರಾಗಿದ್ದಾರೆ; ನಿರಂತರ ದಾಸ್ಯ, ಅಜಾಣ ಮತ್ತು ಬಡತನಗಳಿಂದ ಅವರನ್ನು ಮುಕ್ತಗೊಳಿಸುವುದಕ್ಕೆ ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನೂ ಮಾಡಲೇಬೇಕು.”

ಅಸ್ವಲ್ಯಾತೆ, ಜಾತೀಯತೆ, ಅಜಾಣ ಮತ್ತು ಶೋಷಣೆ ಪ್ರಜಾಪ್ರಭುತ್ವದ ಪ್ರಬುಲ ಶತ್ರುಗಳು ಎಂದು ಅಂಬೇಢ್ರ್‌ ಸಾರಿದರು. ಶಿಕ್ಷಣವನ್ನು ಹೋರಾಟದ ಪ್ರಬುಲ ಅಸ್ತ್ರವನ್ನಾಗಿ ಬಳಸಬೇಕೆಂದು ಅವರು ಶೋಷಿತ ಜನಗಳಿಗೆ ಕರೆಯಿತ್ತರು. ಇನ್ನೊಂದು ಸಂಚಿಕೆಯಲ್ಲಿ “ರಾಜಾಧಿಕಾರಕ್ಕಾಗಿ ಸವಣೀಯರು ಬ್ರಿಟಿಷರಿಗೆ ಎದುರಾಗಿ ನಿಲ್ಲುವ ನಯಾಯವಾದರೆ, ನ್ಯಾಯಯುತ ಅಧಿಕಾರವರ್ಗಗಳಿಂದ ಸವಣೀಯರಿಗೆ ಎದುರಾಗಿ ನಿಲುವುದು ನ್ಯಾಯ” ಎಂದೂ ಅಂಬೇಢ್ರ್‌ ಹೇಳಿದರು. ಪತ್ರಿಕೆಯ ಲೇಖನವೊಂದರಲ್ಲಿ ಅಂಬೇಢ್ರ್‌ ತಮ್ಮ ಹೋರಾಟವನ್ನು ಹೀಗೆ ಸ್ವಷ್ಟಪಡಿಸಿದರು: “ಭಾರತವು ಕೇವಲ ಸ್ವತಂತ್ರ ರಾಷ್ಟ್ರವಾದರಷ್ಟೇ ಸಾಲದು. ಭಾರತವು ಒಂದು ಒಳ್ಳೆಯ ರಾಷ್ಟ್ರವಾಗಿ ಮೇಲೇರಬೇಕು. ಎಲ್ಲ ವರ್ಗಗಳಿಗೂ ಧಾರ್ಮಿಕ, ಸಾಮಾಜಿಕ, ಆಧಿಕ ಮತ್ತು ರಾಜಕೀಯ ಕ್ಷೇತ್ರಗಳನ್ನು ಸಮಾನತೆಯನ್ನು ತಂದುಕೊಡುವುದರ ಮೂಲಕವಾಗಿ ಪ್ರತಿಯೊಬ್ಬ ಪ್ರಜೆಯ ಜೀವನ ಮಟ್ಟದಲ್ಲಿ ಸುಧಾರಣೆ ಮತ್ತು ಅಭಿವೃದ್ಧಿಗೆ ಪೂರಕವಾದ ಸನ್ನಿಹಿತಗಳನ್ನು ಸೃಷ್ಟಿ ಮಾಡುವುದು ತ್ಯಾವಶ್ಯಕ”.

ಅಂಬೇಢ್ರ್‌ ಮಟ್ಟಿನಿಂದ ದಲಿತರಾಗಿದ್ದರೂ ಅವರು ಕೇವಲ ದಲಿತರ ನಾಯಕರಷ್ಟೇ ಅಲ್ಲ. ಅಂಬೇಢ್ರ್‌ ಸಮಸ್ತ ಭಾರತೀಯರು ಮತ್ತು ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಜೀವನಪರ್ಯಂತ ಹೋರಾಡಿ ಮತ್ತು ಸಂವಿಧಾನಾತ್ಮಕ ರಕ್ಷಣೆಗಳು ಮತ್ತು ಅವಕಾಶಗಳನ್ನು ಕಲ್ಪಿಸಿದರು. ಭಾರತದಲ್ಲಿ ರ್ಯಾತರನ್ನು ಸಂಘಟಿಸಿ ಭೂಮಿಯ ರಾಷ್ಟ್ರೀಕರಣ ಅಥವಾ ಪುನರ್ ಹಂಚಿಕೆಯಾಗಬೇಕೆಂದು ಬಲವಾಗಿ ವಾದಿಸಿದರು. ಅವರೇ ನಿಜಕ್ಕೂ ಭೂಸುಧಾರಣಾ ಮಸೂದೆಯ ಕಾರಣಕರ್ತರು. ಭಾರತದಲ್ಲಿ ಕಾರ್ಮಿಕರ ಪದ್ಧತಿನ್ನು ಕಟ್ಟಿ, ಕಾರ್ಮಿಕರು ದೇಶದ ಪ್ರಭುಗಳಾಗಬೇಕೆಂದು ಅಂಬೇಢ್ರ್‌ ಕನಸು ಕಂಡರು. ನಮ್ಮ ಸಂವಿಧಾನದಲ್ಲಿ ಹಲವಾರು ಕಾರ್ಮಿಕ ಕಾನೂನುಗಳು ಮತ್ತು ರಕ್ಷಣಾತ್ಮಕ ವಿಧಿ ವಿಧಾನಗಳನ್ನು ಅವರು ಅಳವಡಿಸಿದ್ದಾರೆ. ಹಿಂದುಳಿದ ಜನವರ್ಗಗಳಿಗೂ ಮೀಸಲಾತಿ ಸೌಲಭ್ಯ ದೊರಕಲು ಅಂಬೇಢ್ರ್‌ ಮೂಲಭೂತವಾಗಿ ಕಾರಣಕರ್ತರು. ಮಂಡಳ ಸಮಿತಿ ನೀಡಿರುವ ಹಲವಾರು ಶಿಫಾರಸ್ಸುಗಳಿಗೆ ಅಂಬೇಢ್ರ್‌ ದೃಷ್ಟಿಕೋನವೇ ಮೂಲಾಧಾರ. ಆದಿವಾಸಿಗಳಿಗೆ ಸಂವಿಧಾನದಲ್ಲಿ ಹಲವಾರು ಅಭಿವೃದ್ಧಿ ಅವಕಾಶಗಳನ್ನು ಕಲ್ಪಿಸುತ್ತಾರೆ ಗಿರಿಜನ ಕಲ್ಯಾಣದ ಪ್ರಬುಲ ರೂವಾರಿಯಾಗಿ ಮೂಡಿಬಂದವರು ಅಂಬೇಢ್ರ್‌. ಧಾರ್ಮಿಕ ಅಲ್ಪಸಂಖ್ಯಾತರು ಮೂಲತಃ ಭಾರತೀಯರು ಮತ್ತು ಅವರನ್ನು ಸ್ವತಂತ್ರ ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಕಡೆಗಳಿಸಬಾರದೆಂದು ಅಂಬೇಢ್ರ್‌ ಪ್ರತಿಪಾದಿಸಿದರು. ಅಲ್ಪಸಂಖ್ಯಾತರ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಅವರು ಬಹಳಪ್ಪು ಅವಕಾಶಗಳನ್ನು ಸಂವಿಧಾನದಲ್ಲಿ ಕಲ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬೇಢ್ರ್‌ ಅವರು ಈ ದೇಶಕಂಡ ಬಹುಜನರ ಮಹಾನ್ ನಾಯಕ ಮತ್ತು ವಂಚಿತ ವರ್ಗಗಳ ಅಭಿವೃದ್ಧಿಯ ರೂವಾರಿ.

ಅಂಬೇಷ್ಟ್‌ರವರು ತಮ್ಮ ಬದುಕಿನುದ್ದಕ್ಕೂ ವಂಚಿತ ವರ್ಗಗಳ ಸಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳಿಗಾಗಿ ದಿಟ್ಟ ಹೋರಾಟ ನಡೆಸಿದರು. “ರಾಜಕೀಯ ಸ್ವಾತಂತ್ರ್ಯವು ಉನ್ನತ ವರ್ಗ ಮತ್ತು ಉನ್ನತ ಜಾತಿಯ ಜನರಿಗಷ್ಟೇ ಉಪಯುಕ್ತವಾಗುತ್ತದೆ. ವಾಸ್ತವವಾಗಿ ನಿಮ್ಮ ವರ್ಗಗಳು ಮತ್ತಿತರ ಹಿಂದುಳಿದ ವರ್ಗಗಳನ್ನು ಹೊಸ ರೀತಿಯ ದಾಸ್ಯಕ್ಕೆ ಒಳಪಡಿಸುವ ಸ್ವಾತಂತ್ರ್ಯ ಅರ್ಥಪೂರ್ಣವಲ್ಲ. ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣ ಸ್ವಾತಂತ್ರ್ಯವಲ್ಲ. ಅದೊಂದು ಕೇವಲ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೈಯಿಂದ ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಅರ್ಥಕಾರದ ಹಸ್ತಾಂತರ” ಎಂದು ಅಂಬೇಷ್ಟ್ ಅರ್ಥಸ್ವಾಂತರಿಸಿದರು. ಸ್ವಾತಂತ್ರ್ಯನಂತರ ಅವರು ಸಮಾಜ ಸುಧಾರಣಾ ಕೆಲಸಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅನ್ನಶ್ಯತೆ ಮತ್ತು ಶೋಷಣೆಗಳಿಗೆ ಸಿಲುಕೆ ನಾಶಪೂರ್ವಂದುತ್ತಿದ್ದ ದಲಿತರು ಮತ್ತಿತರ ಶೋಷಿತ ಜನವರ್ಗಗಳ ಸಂಘಟನೆಯಲ್ಲಿ ತಲ್ಲಿನರಾದರು. “ಶೈಕ್ಷಣಿಕ ಮತ್ತು ಆರ್ಥಿಕ ಪ್ರಯೋಜನಗಳ ಮೂಲಕವಾಗಿ ಅನ್ನಶ್ಯರ, ತುಳಿತಕ್ಕೊಳ್ಳಬಾರವರ ಮತ್ತು ಒಟ್ಟಾರೆ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸಬಹುದಷ್ಟೇ ಅಲ್ಲ, ವೃತ್ತಿಗಳನ್ನು ಗೌರವಾನ್ವಿತಗೊಳಿಸಬಹುದು. ಹಾಗೂ ಈ ಜನಾಂಗಗಳ ಆತ್ಮಗೌರವಗಳನ್ನು ಉತ್ತೇಜಿತಗೊಳಿಸಬಹುದು” ಎಂದು ಅಂಬೇಷ್ಟ್ ತಮ್ಮ ಭಾಷಣಗಳು, ಬರಹಗಳು ಮತ್ತು ಹೋರಾಟಗಳಲ್ಲಿ ಅಭಿವೃತ್ತಿಗೊಳಿಸಿದರು. ಸಾವಿರಾರು ವರ್ಗಗಳ ದಾಸ್ಯದಿಂದ ದೀನ-ದಲಿತರನ್ನು ವಿಮೋಚನೆಗೊಳಿಸುವ ಅಂಬೇಷ್ಟ್‌ರವರ ಹೋರಾಟದಲ್ಲಿ ಸಹಕರಿಸುವುದರ ಬದಲು ಸವರ್ಣೀಯ ನಾಯಕರು, ಸಂಘಟನೆಗಳು ಮತ್ತು ಪತ್ರಿಕೆಗಳು ಅವರನ್ನು ಖಂಡಿಸಿದವು. ಅಂಬೇಷ್ಟ್ ಅವರ ಹೋರಾಟದ ಕಾರ್ಯಕ್ರಮದಲ್ಲಿ ಬಹಳ ವಿಶಾಲವಾಗಿತ್ತು.

ಭಾರತೀಯ ಸಮಾಜದ ವಂಚಿತ ವರ್ಗಗಳು ಅಂತಿಮವಾಗಿ ಹಿಂದೂ ಧರ್ಮವನ್ನು ತ್ಯಜಿಸಿದ ಹೋರತು ಭಾರತದಲ್ಲಿ ಜಾತಿವಿನಾಶ, ಸಾಮಾಜಿಕ ನ್ಯಾಯವಿಶರಣೆ ಮತ್ತು ಶೋಷಿತರ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮನಗಂಡು ಅಂಬೇಷ್ಟ್‌ರವರು 1956ರಲ್ಲಿ ಬೌದ್ಧ ಧರ್ಮವನ್ನು ತಮ್ಮ ಲಕ್ಷ್ಯಾಂತರ ಅನುಯಾಯಿಗಳೊಂದಿಗೆ ಅಪ್ರಿಕೊಂಡರು. ಬುದ್ಧನ ಕಾಲದಲ್ಲಿ ಭಾರತ ಸತ್ಯ, ಅಹಿಂಸೆ, ಪ್ರೀತಿ, ಸಮಾನತೆ, ಸ್ವಾತಂತ್ರ್ಯ, ಸರ್ವೋದಯ, ಅಂತ್ಯೋದಯ ಮೊದಲಾದ ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ರೂಪಗೊಂಡಿತು. ಇಡೀ ಜಗತ್ತನ್ನು ಯುದ್ಧ ಎಂಬ ಪಿಡುಗಿನಿಂದ ಪಾರುಮಾಡಿ ಅಭ್ಯರ್ಥಿಯರು ಮನುಷ್ಯರ ಶಕ್ತಿ ಬೌದ್ಧಧರ್ಮಕ್ಕೆ ಮಾತ್ರ ಇದೆ ಎಂಬ ಸಾರ್ವಕಾಲಿಕ ಸತ್ಯವನ್ನು ಮನಗಂಡು ಅಂಬೇಷ್ಟ್ ಬುದ್ಧ ಮಾರ್ಗವೆಂಬ ರಾಜಮಾರ್ಗವನ್ನು ತನ್ನ ಅನುಯಾಯಿಗಳಿಗೆ ತೋರಿಸಿ ಕೃತಾರ್ಥರಾದರು. ವಂಚಿತ ವರ್ಗಗಳ ಸಬಲೀಕರಣಕ್ಕೆ ಬುದ್ಧಮಾರ್ಗ ಪ್ರಸ್ತುತವೆಂಬುದನ್ನು ಅಂಬೇಷ್ಟ್‌ರವರು ಪ್ರಬುಲವಾಗಿ ಪ್ರತಿಪಾದಿಸಿದರು.

ಭಾರತೀಯ ಜಾತಿಹಾಸದಲ್ಲಿ ಅಂಬೇಷ್ಟ್ ಸಾಫಾನಮಾನವನ್ನು ಕುರಿತು ಮಹೇಶ್ ಚಂದ್ರ ಗುರು (2009) ಹಿಂದೆ ಅಭಿಪ್ರಾಯಪಟ್ಟಿದ್ದಾರೆ: “ಅಂಬೇಷ್ಟ್ ತಮ್ಮ ಬದುಕಿನುದ್ದಕ್ಕೂ ನಂಬಿದ್ದ ಮೌಲ್ಯಗಳನ್ನು ನಿರ್ಭರಿತಿಯಿಂದ ಪ್ರತಿಪಾದಿಸಿದರು. ಅವರಿಗೆ ಶಕ್ತಿ ರಾಜಕಾರಣದಲ್ಲಿ ಎಳ್ಳಾಗ್ನಿ ನಂಬಿಕೆಯಿರಲಿಲ್ಲ. ಎಲ್ಲ ಭಾರತೀಯರನ್ನು ಧರ್ಮಾತ್ಮೀತವಾಗಿ, ಪ್ರದೇಶಾತ್ಮೀತವಾಗಿ ಮತ್ತು ಜಾತ್ಯಾತ್ಮೀತವಾಗಿ ಪ್ರಗತಿಯೆಡಿಗೆ ಮನುಷ್ಯರ ಅವರ ಪರಮಧ್ಯೇಯವಾಗಿತ್ತು. ಅವರು ಭಾರತೀಯ ಸಮಾಜದ ವಂಚಿತ ವರ್ಗಗಳನ್ನು

ಪ್ರತಿನಿಧಿಸಿ ಅಪ್ಪಣಿ ಸುಧಾರಣಾವಾದಿಯಾಗಿದ್ದರು. ಅವರು ಜಾತಿವಿನಾಶದ ಮೂಲಕ ಬಲಿಪ್ಪ ಭಾರತವನ್ನು ಕಟ್ಟುವ ಕನಸನ್ನು ಕಂಡರು. ಸಾವಿರಾರು ವರ್ಷಗಳ ಅಪ್ಪಣಿ, ಅಸಮಾನತೆ ಮತ್ತು ಹೋಷಣೆಯ ಪರಂಪರೆಯ ವಿರುದ್ಧ ಏಕಾಂಗಿ ವೀರನಂತೆ ಹೋರಾಡಿದರು. ಸಮಸ್ತ ಭಾರತೀಯರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳನ್ನಾಧರಿಸಿದ ಪ್ರಜಾಪ್ರಭುತ್ವವನ್ನು ದೊರಕಿಸಿಕೊಡಲು ನಿರಂತರವಾಗಿ ಹೋರಾಡಿದರು. ಅಂಬೇಷ್ಟ್ರ್‌ರ್ಯಾಂಟರು, ಕಾರ್ಮಿಕರು, ದಲಿತರು, ಶೋಷಿತ ಜನವರ್ಗಗಳ ಸಬಲೀಕರಣದ ರೂಪಾರಿಯಾಗಿ ಭಾರತೀಯ ಇತಿಹಾಸದಲ್ಲಿ ನಿರಂತರವಾಗಿ ರಾಜಾಜಿಸುತ್ತಾರೆ”.

ಅಂಬೇಷ್ಟ್‌ರವರು ಭಾರತೀಯ ಸಂವಿಧಾನದಲ್ಲಿ ನಾಗರೀಕರಿಗೆ ಲಿಂಗ ಬೇಧವಿಲ್ಲದೆ ಮೂಲಭೂತ ಹಕ್ಕಿಗಳನ್ನು ರೂಪಿಸಿದರು. ಅವರು ಒಂದು ದೇಶದ ಸಾಮಾಜಿಕ-ಆರ್ಥಿಕ ಪರಿವರ್ತನೆ ಪ್ರಕ್ರಿಯೆಯಲ್ಲಿ ಪ್ರಾರೂಪಿಸಿದರು ಮತ್ತು ಮಹಿಳೆಯರು ಸ್ತರೀಯವಾಗಿ ಪಾಲ್ಗೊಳಿಸಿಕೊಂಡು ನಂಬಿದ್ದರು. ವಂಚಿತ ವರ್ಗಗಳಿಗೆ ಆರ್ಥಿಕ ಸ್ವಾವಲಂಬಿತನ ಲಭಿಸಿದಾಗ ಮಾತ್ರ ಅವರು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವೆಂದು ನಂಬಿದ್ದರು. ವಂಚಿತ ವರ್ಗಗಳಿಗೆ ಮೇಲ್ನ್ಯಾರ್ಡ ಜನರಿಗೆ ಲಭಿಸಿರುವಷ್ಟೇ ಸಮಾನ ಅವಕಾಶಗಳು ಲಭಿಸಿದಾಗ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುವುದೆಂದು ಪ್ರತಿಪಾದಿಸಿದರು. ವಂಚಿತ ವರ್ಗಗಳಿಗೆ ಮಾನ್ಯತೆ ಸಿಕ್ಕಾಗ ಸಮಾನತೆ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗಳು ಸಾಕಾರಗೊಳ್ಳುವುದೆಂದು ನಂಬಿದ್ದರು. ಸ್ವಾತಂತ್ರ್ಯ ಸಮಾನತೆ ಮತ್ತು ಭಾರತ್ಯಾಗಳನ್ನು ಮಹಿಳೆಯರು ಮತ್ತು ದುರ್ಬಲವರ್ಗಗಳು ಶೀಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಪಡೆಯಬಹುದೇ ಹೋರಲು ಆಳುವ ವರ್ಗ ನೀಡುವ ಭಿಕ್ಷೆಯಿಂದಲ್ಲ ಎಂದು ದೃಢವಾಗಿ ನಂಬಿದ್ದರು.

ಭಾರತೀಯ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ವಂಚಿತ ವರ್ಗಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅರ್ಥಪೂರ್ಣ ಸಲಹೆ ಮತ್ತು ಸೂಚನೆಗಳನ್ನು ಒಳಗೊಂಡಿವೆ. ಸಂವಿಧಾನದ ಮೂಲಭೂತ ಹಕ್ಕಿಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರದಿದ್ದಾಗ ಪ್ರಜೆಗಳು ನ್ಯಾಯಾಲಯದ ಮೊರೆ ಹೋಗಿ ಅನುಕೂಲತೆಗಳನ್ನು ಪಡೆಯಬಹುದಾಗಿದೆ. ಆದರೆ ರಾಜ್ಯ ನಿರ್ದೇಶಕ ತತ್ವಗಳನ್ನು ಸರ್ಕಾರ ಅನುಷ್ಠಾನಕ್ಕೆ ತರದಿದ್ದಾಗ ಪ್ರಜೆಗಳು ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸುವಂತಿಲ್ಲ ಆದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿಗಳಾಗಿ ಕಾನೂನುಗಳನ್ನು ರೂಪಿಸುವಾಗ ರಾಜ್ಯನಿರ್ದೇಶಕ ತತ್ವಗಳಿಗೆ ಅನುಸಾರವಾಗಿರಬೇಕೆಂದು ಸಂವಿಧಾನ ಶಿಲ್ಪಗಳು ಸ್ವಷ್ಟವಾಗಿ ತಿಳಿಸಿದ್ದಾರೆ.

ಭಾರತೀಯ ಸಂವಿಧಾನದ 14ನೇ ವಿಧಿ ಹೀಗೆ ಹೇಳುತ್ತದೆ: ‘ಭಾರತ ರಾಜ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಧವಾ ಕಾನೂನುಗಳಿಂದ ಸಮಾನ ಸಂರಕ್ಷಣೆಯನ್ನು ರಾಜ್ಯವು ನಿರಾಕರಿಸತಕ್ಕದಲ್ಲ’. ಎಲ್ಲಾರಿಗೂ ‘ಕಾನೂನಿನ ದೃಷ್ಟಿಯಲ್ಲಿ ಸಮಾನತೆ ಅಧವಾ ಕಾನೂನಿನ ಸಮಾನ ರಕ್ಷಣೆ’ ಯನ್ನು ಖಚಿತಪಡಿಸುತ್ತದೆ. ಅಂದರೆ ಯಾರೂ ಕಾನೂನು ಏರಿ ನಡೆಯುವಂತಿಲ್ಲ. ಕಾನೂನು ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುತ್ತದೆ. ಇದು ಯಾರನ್ನೂ ಅನಾನುಕೂಲ ಪರಿಸ್ಥಿತಿಯಲ್ಲಿಡುವುದಿಲ್ಲ. ಅಂದರೆ ಎಲ್ಲ ನಾಗರೀಕರನ್ನು ಸಮಾನ ರೀತಿಯಲ್ಲಿ ಇದು ಕಾಣುತ್ತದೆ. ಸಮಾನತೆಯಿಂದರೆ ರಾಜ್ಯವು ಧರ್ಮ, ಜಾತಿ, ಲಿಂಗ ಅಧವಾ ಜನ್ಮಸ್ಥಾನದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಸಮಾನತೆಯು

ತಾರತಮ್ಯದ ವಿರುದ್ಧದ ಹಕ್ಕಾಗಿದೆ. ರಾಜ್ಯವು ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳಿಂದ ಸಮಾನ ಸಂರಕ್ಷಣೆಗಳನ್ನು ಮಹಿಳೆಯರನ್ನೂ ಒಳಗೊಂಡಂತೆ ಯಾವುದೇ ವ್ಯಕ್ತಿಗೆ ನಿರಾಕರಿಸುವಂತಿಲ್ಲ. ಮಹಿಳೆಯರ ಸಭಲೀಕರಣದ ನಿಟ್ಟಿನಲ್ಲಿ ಸಮಾನತೆಯ ಹಕ್ಕು ವಿಶೇಷ ಆಯಾಮವನ್ನು ಪಡೆದುಕೊಂಡಿದೆ.

ಭಾರತೀಯ ಸಂವಿಧಾನದ 15ನೇ ವಿಧಿ ಹೇಳುವುದೇನೆಂದರೆ ಸರ್ಕಾರವು ಭಾರತದ ಯಾವುದೇ ಪ್ರಜೆಯನ್ನು ಮತ್ತ, ಜಾತಿ, ಕುಲ, ಲಿಂಗ, ಹುಟ್ಟಿನ ಆಧಾರದ ಮೇಲೆ ತಾರತಮ್ಯಕ್ಕೆ ಗುರಿಪಡಿಸುವಂತಿಲ್ಲ. ಈ ವಿಧಿಯ ಪ್ರಕಾರ ಸರ್ಕಾರವು ಮಹಿಳೆಯರು ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕೆ ಪೂರಕವಾದ ವಿಶೇಷ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಸಾರ್ವಜನಿಕ ಕ್ಷೇತ್ರದ ವ್ಯಾಪ್ತಿಗೊಳಿಸುವ ಸಂಸ್ಥೆಗಳಲ್ಲಿ ಭಾರತೀಯರಿಗೆ ಸಮಾನ ಉದ್ಯೋಗವಕಾಶಗಳು ಮತ್ತು ರಕ್ಷಣೆಗಳು ಲಭಿಸುತ್ತವೆ.

ಭಾರತೀಯ ಸಂವಿಧಾನದ 16ನೇ ವಿಧಿ ಹೇಳುವುದೇನೆಂದರೆ ಸಾರ್ವಜನಿಕ ಮದ್ದಿಗಳಿಗೆ ಸಂಬಂಧಿಸಿದಂತೆ ನಿಯೋಜನೆ ಅಥವಾ ನೇಮಕಾತಿಯ ವಿಷಯದಲ್ಲಿ ಸಮಾನ ಅವಕಾಶವನ್ನು ಎಲ್ಲಾ ನಾಗರೀಕರಿಗೂ ಕೊಡಬೇಕು. ಉದ್ಯೋಗದ ಅವಕಾಶ ಸ್ತ್ರೀ-ಪುರುಷರು ಮತ್ತು ಪ್ರಾಬೀಲ-ದುರ್ಬಲ ವರ್ಗಗಳಿಗೆ ಸಮಾನವಾಗಿ ಲಭಿಸಬೇಕು ಮತ್ತು ಸಮಾನ ದುಡಿಮೆಗೆ ಸಮಾನ ವೇತನವನ್ನು ನೀಡಬೇಕೆಂದು ತಿಳಿಸುತ್ತದೆ. ಭಾರತೀಯ ನಾಗರೀಕರಿಗೆ ಉದ್ಯೋಗ ನೀಡಿಕೆ ವಿಚಾರದಲ್ಲಿ ಧರ್ಮ, ವರ್ಣ, ಜಾತಿ ಅಥವಾ ಲಿಂಗಗಳ ಆಧಾರದ ಮೇಲೆ ತಾರತಮ್ಯ ಎಸಗಬಾರದೆಂದು ಸ್ಪಷ್ಟವಾಗಿ ತಿಳಿಸುತ್ತದೆ.

ಭಾರತೀಯ ಸಂವಿಧಾನದ 14, 15 ಮತ್ತು 16ನೇ ವಿಧಿಗಳು ಮೂಲಭೂತ ಹಕ್ಕುಗಳಾಗಿದ್ದ ಇವುಗಳನ್ನು ಸಂವಿಧಾನದ ಭಾಗ 3 ರಲ್ಲಿ ಅರ್ಥಪೂರ್ಣವಾಗಿ ಅಳವಡಿಸಿ ಚರ್ಚಿಸಲಾಗಿದೆ. ಮೂಲಭೂತ ಹಕ್ಕುಗಳು ಸಂವಿಧಾನದ ಭಾಗವಾಗಿರುವುದರಿಂದ ಇವುಗಳನ್ನು ‘ಸಂವಿಧಾನಬದ್ಧವಾದ ಹಕ್ಕುಗಳು’ ಎಂದು ಕರೆಯಲಾಗುತ್ತದೆ. ಭಾರತೀಯ ಸಂವಿಧಾನ ಪ್ರಜೆಗಳಿಗೆ ದಯಪಾಲಿಸಿರುವ ಮೂಲಭೂತ ಹಕ್ಕುಗಳ ಭಾಗ ಪಂಡಿತ ಜವಹರಲಾಲ್ ನೆಹರೂರವರ ಪ್ರಕಾರ ‘ಸಂವಿಧಾನದ ವಿವೇಚನಾ ಶಕ್ತಿಯಾಗಿರುತ್ತದೆ’. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಸಂಬಂಧಪಟ್ಟ ಪ್ರಜೆಗಳು ಆಯಾ ರಾಜ್ಯದ ಉಜ್ಜ್ವಲ್ಯಾಯಾಲಯದ ಅಥವಾ ದೇಶದ ಸರ್ವೋಚ್ಛನ್ಯಾಯಾಲಯಕ್ಕೆ ಅಜ್ಞಯನ್ನು ಸಲ್ಲಿಸಬಹುದು. ಸರ್ವೋಚ್ಛನ್ಯಾಯಾಲಯದ ಕಾರ್ಯವ್ಯಾಪ್ತಿ ಇಡೀ ದೇಶದಾದ್ಯಂತ ಇದೆ.

ಭಾರತೀಯ ಸಂವಿಧಾನದ 21ನೇ ವಿಧಿ ಪ್ರತಿಯೊಬ್ಬ ಪ್ರಜೆಗಳಿಗೂ ಬದುಕುವ ಹಕ್ಕು ಅಥವಾ ವ್ಯಯಕ್ತಿಕ ಸ್ವಾತಂತ್ರ್ಯವಾದ ಬೇರೆಪಡಿಸಲಾಗದ ಮಾನವ ಅಧಿಕಾರವನ್ನು ನೀಡುತ್ತದೆ. ಕಾನೂನುಬದ್ಧವಲ್ಲದ ರೀತಿಯಲ್ಲಿ ವ್ಯಕ್ತಿಯನ್ನು ಬಂಧಿಸಿದರೆ ಅವನು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದು. ಮಹಿಳೆಯರು ಮತ್ತು ವಂಚಿತ ವರ್ಗಗಳು ಶೋಷಣೆಗೆ ಗುರಿಯಾದಾಗ ಅವರಿಗೆ ವಿಶೇಷ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು ಮತ್ತು ದುಡಿಯವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ಸಂಬಂಧಪಟ್ಟ ಸಂಸ್ಥೆಗಳು ತಡೆಯಬೇಕು.

ಭಾರತೀಯ ಸಂವಿಧಾನದ 46ನೇ ವಿಧಿ ರಾಜ್ಯದ ದುರ್ಬಲವರ್ಗಗಳ, ವಿಶೇಷವಾಗಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟಿಗಳ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಸರ್ಕಾರ

ವಿಶೇಷ ಜಾಗರೂಕತೆಯಿಂದ ವ್ಯಾಧಿಗೊಳಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯ ಮತ್ತು ಶೋಷಣೆಗೆಂದ ಸಂರಕ್ಷಿಸಬೇಕೆಂದು ಸ್ವಷ್ಟವಾಗಿ ತಿಳಿಸುತ್ತದೆ. ಭಾರತೀಯ ಸಂವಿಧಾನದ 47ನೇ ವಿಧಿ ಮಹಿಳೆಯರನ್ನು ಒಳಗೊಂಡಂತೆ ಸಮಸ್ತ ಭಾರತೀಯರ ಆರೋಗ್ಯ, ಪೌಷ್ಟಿಕತೆ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಸರ್ಕಾರದ ಜವಾಬ್ದಾರಿಯಿಂದು ಸ್ವಷ್ಟವಾಗಿ ತಿಳಿಸುತ್ತದೆ.

ಭಾರತೀಯ ಸಂವಿಧಾನ 51(ಅ) ವಿಧಿ ಭಾರತೀಯ ಪ್ರಜೆಗಳು ಧರ್ಮ, ಭಾಷೆ, ಪ್ರದೇಶ ಅಥವಾ ಲಿಂಗಬೇಧಗಳಿಲ್ಲದೆ ಸಾಮರಸ್ಯ ಮತ್ತು ಭಾತ್ಯತ್ವಗಳನ್ನು ಕಾಪಾಡಿಕೊಂಡು ಹೋಗಬೇಕೆಂದು ನಿರ್ದೇಖಿಸಿದೆ.

ಭಾರತೀಯ ಸಂವಿಧಾನದ 325ನೇ ವಿಧಿ ಸಮಸ್ತ ಭಾರತೀಯರಿಗೆ ಧರ್ಮ, ಮೂಲವಂಶ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಸೇರುವ ಅರ್ಹತೆಯನ್ನು ಒದಗಿಸುತ್ತದೆ. ಭಾರತೀಯ ಸಂವಿಧಾನದ 326ನೇ ವಿಧಿ 18 ವರ್ಷ ತುಂಬಿದ ಎಲ್ಲಾ ಭಾರತೀಯ ಪ್ರಜೆಗಳಿಗೆ ಮತದಾನ ಮಾಡುವ ಮೂಲಭೂತ ಹಕ್ಕನ್ನು ದಯವಾಲಿಸಿದೆ. ಆದರೆ ಭಾರತೀಯ ಪ್ರಜೆಗಳಲ್ಲದವರು ಮಾನಸಿಕ ಅಸ್ವಸ್ಥರು ಮತ್ತು ಅಪರಾಧಗಳಲ್ಲಿ ತೊಡಗಿರುವವರು ಇಂತಹ ಮತದಾನದ ಹಕ್ಕನ್ನು ಹೊಂದಬಾರದೆಂದು ಅನುಜ್ಞೇದ ಸ್ವಷ್ಟವಾಗಿ ತಿಳಿಸುತ್ತದೆ. ಭಾರತೀಯ ಸಂವಿಧಾನವು ಮಹಿಳೆಯರು ಮತ್ತು ವಂಚಿತ ವರ್ಗಗಳ ರಕ್ಷಣೆ ಮತ್ತು ಸಬಲೀಕರಣಗಳಿಗೆ ಸಂಬಂಧಿಸಿದಂತೆ ಕಾಲದಿಂದ ಕಾಲಕ್ಕೆ ಹಲವಾರು ಕಾನೂನುಗಳನ್ನು ರಚಿಸಿದೆಯಲ್ಲದೆ ರಚಿಸುವ ಮತ್ತು ಪರಿಷ್ಕರಿಸುವ ಜವಾಬ್ದಾರಿಯನ್ನು ಶಾಸಕಾಂಗಕ್ಕೆ ನೀಡಿದೆ.

ವಂಚಿತ ವರ್ಗಗಳ ಶಿಕ್ಷಣದ ಬಗ್ಗೆ ಅಂಬೇಷ್ಟ್ರ್‌ ಧೋರಣೆ

ಅಂಬೇಷ್ಟ್ರ್‌ರವರು ಶಿಕ್ಷಣವೇ ವಂಚಿತ ವರ್ಗಗಳ ಸಬಲೀಕರಣದ ಪ್ರಮುಖ ಸಾಧನವೆಂದು ಮನಗಂಡಿದ್ದರು. ಅವರು ಭಾರತೀಯ ಸಮಾಜದಲ್ಲಿ ಉನ್ನತ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಮಾತ್ರ ಸಹಕಾರಿಯಾಗಿದ್ದ ‘ಗುರುಕುಲ ಪದ್ಧತಿ’ಯನ್ನು ಬಲವಾಗಿ ವಿರೋಧಿಸಿದರು. ವಂಚಿತ ವರ್ಗಗಳನ್ನು ಪ್ರತಿನಿಧಿಸುವ ಅಸಂಖ್ಯಾತ ‘ವರ್ಕಲವ್ಯ’ರನ್ನು ಅಮಾನುಷವಾಗಿ ಬಲಿಕೊಡುವಂತಹ ದ್ರೋಣಾಚಾರ್ಯರಂತಹ ಯಥಾಸ್ಥಿತಿವಾದಿ ಶಿಕ್ಷಕರು ಭಾರತದಲ್ಲಿ ಬೇಡವೆಂದು ಅಂಬೇಷ್ಟ್ರ್ ವಾದಿಸಿದರು. ಸರ್ವಜನಾಂಗಗಳೂ ಉಚಿತವಾದ ಹಾಗೂ ಗುಣಮಟ್ಟವುಳ್ಳ ಸಾರ್ವತ್ರಿಕ ಶಿಕ್ಷಣ ಲಭಿಸಬೇಕೆಂಬುದು ಅಂಬೇಷ್ಟ್ರ್‌ರವರ ಧೋರಣೆಯಾಗಿತ್ತು. ಭಾರತದಲ್ಲಿ ಶಿಕ್ಷಣದ ರಾಷ್ಟ್ರೀಕರಣ, ಕಡ್ಡಾಯ ಶಿಕ್ಷಣ ಮತ್ತು ಉಚಿತ ಶಿಕ್ಷಣಗಳ ಮೂಲಕ ಶೈಕ್ಷಣಿಕ ನ್ಯಾಯ ಒದಗಿಸಬೇಕೆಂದು ಅಂಬೇಷ್ಟ್ರ್ ಕರೆಯಿತ್ತರು. ಸುಶಿಕ್ಷಿತ, ಪ್ರಜಾಘಂತ ಮತ್ತು ಜವಾಬ್ದಾರಿಯುತ್ತ ಪ್ರಜೆಗಳಿಂದ ಮಾತ್ರ ಭಾರತದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ಅವರು ತಮ್ಮ ಬರಹಗಳು ಮತ್ತು ಭಾಷಣಗಳಲ್ಲಿ ಸ್ವಷ್ಟಪಡಿಸಿದ್ದಾರೆ. ಶಿಕ್ಷಣದ ಉತ್ತಮೀಕರಣದಿಂದಲೇ ಭಾರತೀಯ ಸಮಾಜದ ಆರೋಗ್ಯಕರ ಅಭಿವೃದ್ಧಿ ಸಾಧ್ಯವೆಂಬುದು ಅಂಬೇಷ್ಟ್ರ್‌ರವರ ನಿಲುವಾಗಿತ್ತು.

ಅಂಬೇಷ್ಟ್ರ್ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ್ದರು. ಅವರು ಭಾರತದ ಮೂಲನಿವಾಸಿಗಳು ಮತ್ತು ವಂಚಿತ ಜನವರ್ಗಗಳು ಅನಾದಿಕಾಲದಿಂದಲೂ ಭಾರತದ ಅಭಿವೃದ್ಧಿಗೆ ಬೆಂಬು ಸುರಿಸಿರುವ ಜನರಾಗಿದ್ದಾರೆ. ಆದರೆ ವರ್ಣಾಶ್ರಮ ಮತ್ತು ಗುರುಕುಲ ಪದ್ಧತಿಗಳಿಂದಾಗಿ ಭಾರತದ ಮಹಿಳೆಯರು ಮತ್ತು ವಂಚಿತ ಜನವರ್ಗಗಳು ಎಲ್ಲಿಯೂ ಸಲ್ಲದವರಾಗಿದ್ದಾರೆ. ಸರ್ಕಾರದ ಚೋಕ್ಸಕ್ಕೆ

ಅಪಾರವಾದ ಕಾಳಿಕೆಯನ್ನು ಪ್ರತಿಕ್ರಿಯಾಗಿ ಹಾಗೂ ಪರೋಕ್ಷವಾಗಿ ಸಲ್ಲಿಸುತ್ತಿರುವ ವಂಚಿತ ಜನವರ್ಗಗಳನ್ನು ಅರ್ಥಪೂರ್ಣ ಶಿಕ್ಷಣದ ಮೂಲಕ ರಾಷ್ಟ್ರೀಯ ಮುಖ್ಯವಾಹಿನಿಗೆ ತರುವಂತಹ ಜವಾಬ್ದಾರಿಯನ್ನು ಸ್ವಾತಂತ್ರ್ಯನಂತರ ರಾಷ್ಟ್ರನಾಯಕರು ಹೊರಲಿಲ್ಲವೆಂದು ಅಂಬೇಢರ್ ಟೀಕಿಸಿದರು.

ಅಂಬೇಢರ್ (1927) ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಕುರಿತು ಹೀಗೆ ಅಭಿಪ್ರಾಯಪಟಿದ್ದಾರೆ: “ಪ್ರಾಥಮಿಕ ಶಾಲೆಗೆ ಬರುವ ಪ್ರತಿಯೊಂದು ಮಗುವೂ ಸಾಕ್ಷರತೆಯನ್ನು ಸಾಧಿಸಿದ ನಂತರವೇ ಶಾಲೆಯನ್ನು ಬಿಡುವುದು ಸೂಕ್ತ. ಪ್ರತಿಯೊಂದು ಮಗುವೂ ತನ್ನ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸೂಕ್ತ ಅರಿವನ್ನು ಹೊಂದುವ ನಿಟ್ಟಿನಲ್ಲಿ ಅರ್ಥಪೂರ್ಣ ಪ್ರಾಥಮಿಕ ಶಿಕ್ಷಣವನ್ನು ದೇಶದ ಎಲ್ಲಿಡೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಮಗುವಿಗೂ ಉಚಿತವಾದ ಪ್ರಾಥಮಿಕ ಶಿಕ್ಷಣವನ್ನು ನೀಡುವುದರ ಜೊತೆಗೆ ಮಕ್ಕಳ ಶಿಕ್ಷಣದ ಹಕ್ಕನ್ನು ಕೆಸಿದುಕೊಳ್ಳುವ ಬೇಜವಾಬ್ದಾರಿಯುತ ಪೋಷಕರನ್ನು ಕಾನೂನಿನ ರೀತ್ಯೇ ಶಿಕ್ಷಿಗೆ ಗುರಿಪಡಿಸಬೇಕು. ಪ್ರಾಥಮಿಕ ಶಿಕ್ಷಣ ಕೇವಲ ಅಕ್ಷರಗಳನ್ನು ಬರೆಯುವುದನ್ನಷ್ಟೇ ಮಕ್ಕಳಿಗೆ ಕಲಿಸದೇ ಅವರಿಗೆ ಸಂಸ್ಕೃತಿ, ಇತಿಹಾಸ, ನಾಗರೀಕ ಪ್ರಜ್ಞ, ಪರಿಸರ ಔತ್ತಿ, ಆರೋಗ್ಯ, ನೈಮಿತ್ಯ, ಪೌಷ್ಟಿಕತೆ, ಮಾನವೀಯ ಮೌಲ್ಯಗಳು ಮೊದಲಾದವುಗಳನ್ನು ಕಲಿಸಿದಾಗ ಮಾತ್ರ ದೇಶದಲ್ಲಿ ಪ್ರಜಾಭಾವಂತ ನಾಗರೀಕರನ್ನು ರೂಪಿಸಲು ಸಾಧ್ಯವಾಗುತ್ತದೆ”.

ಅಂಬೇಢರ್‌ರವರು (1956) ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕುರಿತು ಹೀಗೆ ನುಡಿದ್ದಾರೆ: “ಭಾರತೀಯ ಯುವಜನತೆಗೆ ಜೀವನಾಧಾರಿತ, ಮೌಲ್ಯಾಧಾರಿತ ಮತ್ತು ಉದ್ಯೋಗಾಧರಿತ ಶಿಕ್ಷಣ ಮತ್ತು ತರಬೇತಿ ಸೌಲಭ್ಯಗಳನ್ನು ನೀಡಬೇಕು. ಅಸಂಖ್ಯಾತ ನಿರುದ್ಯೋಗಿಗಳು ಮತ್ತು ಅಸಹಾಯಕ ಯುವಜನತೆಯನ್ನು ಸೃಷ್ಟಿಸುವಂತಹ ಶಿಕ್ಷಣ ನಮ್ಮ ದೇಶಕ್ಕೆ ಬೇಕಿಲ್ಲ. ಭಾರತದ ಬಹುಸಂಖ್ಯಾತ ಯುವಜನರು ಉದ್ಯೋಗಾಧರಿತ ಶಿಕ್ಷಣವನ್ನು ಪಡೆದು ತಮ್ಮ ಕಾಲಮೇಲೆ ನಿಂತುಕೊಂಡು ತಮ್ಮ ಬದುಕನ್ನು ಸ್ವತಃ ರೂಪಿಸಿಕೊಳ್ಳುವ ಶಕ್ತಿಯನ್ನು ಗಳಿಸುವಂತಹ ಸೌಲಭ್ಯವನ್ನು ನಾಗರೀಕ ಸಮಾಜ ಮತ್ತು ಆಳುವ ಸರ್ಕಾರಗಳು ಕಲ್ಪಿಸಿಕೊಡಬೇಕು. ಆರ್ಥಿಕವಾಗಿ ಸ್ವಾವಲಂಬನ ಗಳಿಸುವಂತಹ ಉದ್ಯೋಗಾಧರಿತ, ಕೌಶಲ್ಯಾಭಿವೃದ್ಧಿ ಕೇಂದ್ರಿತ ಮತ್ತು ನಾಯಕತ್ವ ಅಭಿವೃದ್ಧಿ ಕೇಂದ್ರಿತ ವೃತ್ತಿಪರ ಶಿಕ್ಷಣವನ್ನು ನೀಡುವುದರಿಂದ ಭಾರತದಲ್ಲಿ ನಿರುದ್ಯೋಗ ಮತ್ತು ಆರ್ಥಿಕ ಶೋಷಣೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ”.

ಅಂಬೇಢರ್‌ರವರು (1947) ಉನ್ನತ ಶಿಕ್ಷಣವನ್ನು ಕುರಿತು ಹೀಗೆ ಅಭಿಪ್ರಾಯಪಟಿದ್ದಾರೆ: “ಭಾರತದ ಎಲ್ಲ ಯುವಕ – ಯುವತಿಯರಿಗೆ ಬೇಕಿರುವುದು ಅರ್ಥಪೂರ್ಣ ಪ್ರಾಥಮಿಕ ಶಿಕ್ಷಣ ಮತ್ತು ಉದ್ಯೋಗಾಧರಿತ ವೃತ್ತಿಪರ ತರಬೇತಿ ಹೊರತಾಗಿ ಪದವಿ ಮತ್ತು ಸ್ವಾತ್ಮಕೋತ್ತರ ಪದವಿಗಳನ್ನು ನೀಡಿ ಅವರನ್ನು ಬೀದಿಯಲ್ಲಿ ಅಸಹಾಯಕರಾಗಿ ನಿಲ್ಲಿಸುವಂತಹ ಉನ್ನತ ಶಿಕ್ಷಣವಲ್ಲ. ವಾಸ್ತವವಾಗಿ ಉನ್ನತ ಶಿಕ್ಷಣ ಎಲ್ಲ ಪ್ರಜೆಗಳಿಗೂ ಬೇಕಿಲ್ಲ. ಸಾಮಾಜಿಕ ನ್ಯಾಯ, ವೈಯಕ್ತಿಕ ಅರ್ಹತೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಅವಶ್ಯಕತೆಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣವನ್ನು ಆಯ್ದ ಕೆಲವೇ ಮಂದಿ ಯುವಕ-ಯುವತಿಯರಿಗೆ ನೀಡಿ ಅವರನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲಗಳನ್ನಾಗಿ ರೂಪಿಸುವುದು ಶೈಕ್ಷಣಿಕ ಆಡಳಿತಗಾರರು ಮತ್ತು ತಜ್ಜರ ಹೊಣೆಗಾರಿಕೆಯಾಗಿದೆ. ಉನ್ನತ ಶಿಕ್ಷಣ ಕೇತ್ತುದಲ್ಲಿ ಶೈಕ್ಷಕರಿಗೆ ಪರ್ಯಾಕ್ರಮವನ್ನು

ರೂಪಿಸುವ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಸ್ವಾಯತ್ತತೆಯನ್ನು ನೀಡಬೇಕು. ಯುವಜನತೆಯಲ್ಲಿ ಜೀವನ ಮೌಲ್ಯಗಳು, ಮಾನವೀಯತೆ, ವೈಚಾರಿಕತೆ, ಸಾಮಾಜಿಕ ಹೊಣೆಗಾರಿಕೆ, ರಾಷ್ಟ್ರೀಯ ಪ್ರಜ್ಞೆ ನಾಯಕತ್ವ ಗುಣ ಮೊದಲಾದವರ್ಗಗಳನ್ನು ಬೆಳೆಸುವಂತಹ ಉನ್ನತ ಶಿಕ್ಷಣ ಭಾರತದಲ್ಲಿ ಅತ್ಯವಶ್ಯಕ. ಅಹಂ ಮಹಿಳೆಯರು ಮತ್ತು ವಂಚಿತ ಜನವರ್ಗಗಳ ಪ್ರತಿನಿಧಿಗಳಿಗೆ ಸರ್ಕಾರ ಏಂಜೆನೆಲ್‌ಲುಗಳನ್ನು ಒದಗಿಸಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯವಿಶರಣೆಗೆ ಮುಂದಾಗಬೇಕು. ಆಗ ಮಾತ್ರ ಭಾರತ ಮತ್ತೊಮ್ಮೆ ವಿಶ್ವದ ಬಲಾಧ್ಯ ಜ್ಞಾನಶಕ್ತಿಕೇಂದ್ರವಾಗಿ ಬೆಳೆಯುವ ಸಾಧ್ಯತೆ ಉಂಟು”.

ಅಂಬೇಷ್ಟ್ರೋರವರು (1920) ಮೂಕನಾಯಕ ಪ್ರತಿಕೆಯಲ್ಲಿ ಶಿಕ್ಷಣದ ಮಹತ್ವ ಮತ್ತು ವಂಚಿತ ಜನವರ್ಗಗಳ ಸಬಲೀಕರಣವನ್ನು ಕುರಿತು ಹೀಗೆ ಬರೆದಿದ್ದಾರೆ: “ಭಾರತವೆಂಬ ಭವ್ಯವಲ್ಕ ಸದ್ಯಧವಾಗಿ ಬೆಳೆಯಬೇಕಾದರೆ ಅದಕ್ಕೆ ಅಮೂಲ್ಯವಾದ ಜ್ಞಾನವೆಂಬ ನೀರನ್ನು ಸದಾಕಾಲ ಹರಿಸುತ್ತಿರಬೇಕು. ಭಾರತದ ಮೂಲಭೂತವಾದಿಗಳು ರಾಷ್ಟ್ರೀಯತೆಯ ಹೆಸರಿನಲ್ಲಿ ಸಾಮಾಜಿಕ ನ್ಯಾಯವನ್ನು ಬಲಿಕೊಟ್ಟು ತಮ್ಮ ಪ್ರಭುತ್ವವನ್ನು ಶಿಕ್ಷಣ, ರಾಜಕಾರಣ, ಆಡಳಿತ, ನಿರ್ವಹಣೆ, ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಸಾಧಿಸಬೇಕಾದ ಮೂಲನಿರ್ದಿಷ್ಟ ಸೂಕ್ತವಲ್ಲ. ಭಾರತದ ಮೇಲ್ವರ್ಗ ತಾವು ಭಾವಿಸಿರುವಂತೆ ನಿಜವಾಗಿಯೂ ಬುದ್ಧಿವಂತ ವರ್ಗವಲ್ಲ. ಅವಕಾಶ ವಂಚಿತ ಜನವರ್ಗಗಳು ಬದುಕಿನಲ್ಲಿ ಅಪಾರ ಜ್ಞಾನ, ಅನುಭವ ಮತ್ತು ಪರಿಣತಿಗಳನ್ನು ಹೊಂದಿದ್ದರೂ ಸಹ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ‘ಮೂರ್ವಿರು’ ಎಂಬ ಹಣೆಪಟ್ಟಿ ಕಟ್ಟಿ ಹೊರಗೆ ಇಟ್ಟಿರುವುದು ಅಮಾನವೀಯತೆಯ ಪರಾಕಾಷ್ಟೇಯಾಗಿದೆ. ಭಾರತದ ಮೂಲನಿರ್ವಾಸಿಗಳಲ್ಲಿ ಬುದ್ಧಿಶಕ್ತಿ ಬಂದೇ ರೀತಿ ಇಲ್ಲದಿರಬಹುದು. ಅಮೇರಿಕಾದ ‘ಇಂಡಿಯನ್’ ಅಥವಾ ಸಹ್ಯಾದ್ರಿಯ ‘ಮೀನುಗಾರರು’ ಶ್ರೇಷ್ಠ ಪಂಡಿತರಷ್ಟು ಬುದ್ಧಿವಂತರಲ್ಲದಿರಬಹುದು. ಸಹಸ್ರಾರು ವರ್ಷಗಳಿಂದ ಶೈಕ್ಷಣಿಕವಾಗಿ ಮೂಲನಿರ್ವಾಸಿಗಳು ಹಿಂದುಳಿದಿರಲು ನಮ್ಮ ದೇಶದ ಬುದ್ಧಿಜೀವಿಗಳು ಮತ್ತು ನಾಯಕರ ಹೃದಯವಂತಿಕೆಯ ಕೊರತೆ ಪ್ರಮುಖ ಕಾರಣವಾಗಿದೆ. ಮಾನವನ ಬೌದ್ಧಿಕ ಶ್ರೀಮಂತಿಕಿಗಿಂತ ಹೃದಯ ಶ್ರೀಮಂತಿಕೆಯನ್ನು ಬೆಳೆಸುವಂತಹ ಶಿಕ್ಷಣವನ್ನು ಎಲ್ಲಿಯವರೆಗೆ ನಾವು ನೀಡುವುದಿಲ್ಲವೋ ಅಲ್ಲಿಯವರೆಗೆ ಭಾರತ ‘ಪ್ರಬುದ್ಧ ಭಾರತ’ವಾಗಿ ರೂಪುಗೊಳಿಸುವುದಿಲ್ಲ. ಪ್ರತಿಯೊಬ್ಬ ಪ್ರಜೆಗೂ ಹೊಡ ತನ್ನ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜೈಪಚಾರಿಕ ಶಿಕ್ಷಣ ಮತ್ತು ತರಬೇತಿಗಳನ್ನು ನೀಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಪ್ರಜೆಗೂ ಆರಂಭದಲ್ಲಿ ಉತ್ತಮ ಪ್ರಾಥಮಿಕ ಶಿಕ್ಷಣ ದೊರಕಿದಾಗ ಆತ ತದನಂತರ ಕ್ರಮಬದ್ಧ ಅಧ್ಯಯನಶೀಲತೆಯ ಆಧಾರದ ಮೇಲೆ ತನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬಲ್ಲ. ಮಾನವ ಬದುಕಿನ ಮೂಲಭೂತ ಧ್ಯೇಯವೆಂದರೆ ಮನುಕುಲಕ್ಕೆ ಉತ್ತಮವಾದ ಜ್ಞಾನಗಳಿಕೆ, ವೃತ್ತಿಕ್ಷೇತ್ರ ವಿಕಾಸ ಮತ್ತು ನಾಯಕತ್ವ ಅಭಿವೃದ್ಧಿಗಳಿಗೆ ಪೂರಕವಾದ ಶಿಕ್ಷಣ ಮತ್ತು ತರಬೇತಿಗಳನ್ನು ನೀಡುವುದೇ ಆಗಿದೆ. ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ಉತ್ತಮವಾಗಿ ಮೈಗ್ನಾಡಿಸಿಕೊಳ್ಳುವಂತಹ ಶೈಕ್ಷಣಿಕ ಪರಿಸರವನ್ನು ನಿರ್ಮಿಸಬೇಕು. ಎರಡನೇಯದಾಗಿ, ಪ್ರತಿಯೊಬ್ಬ ಪ್ರಜೆಗೂ ತನ್ನ ಬದುಕಿನ ಉತ್ತಮೀಕರಣಕ್ಕಾಗಿ ಅವಶ್ಯಕವಾದ ಸಂಪನ್ಮೂಲಗಳನ್ನು ಗುರುತಿಸುವ ಮತ್ತು ಗಳಿಸುವ ಶಕ್ತಿಯನ್ನು ಒದಗಿಸುವಂತಹ ಜೀವನಾಧಾರಿತ ಶಿಕ್ಷಣ ನಾಗರೀಕ ಸಮಾಜದಲ್ಲಿ ಲಭಿಸಬೇಕು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ‘ಶಿಕ್ಷಣದ ಮಾನವೀಕರಣ’ಕ್ಕಿಂತ ‘ಶಿಕ್ಷಣದ ವ್ಯಾಪಾರೀಕರಣ’ಕ್ಕೆ ಹೆಚ್ಚಿನ ಒತ್ತು ನೀಡಿರುವುದು ದೇಶದ ಸ್ನೇತಿಕ ಅಧಃಪತನಕ್ಕೆ ಮೂಲಕಾರಣವಾಗಿದೆ.

ಭಾರತದ ಅವಕಾಶವಂಚಿತ ಜನವರ್ಗಗಳು ತಮ್ಮ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟುಮಾಡಲು ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಸೂಕ್ತರೀತಿಯಲ್ಲಿ ಹೊಡುಗೆಗಳನ್ನು ನೀಡುವ ಸಾಮಾಜಿಕಾಂಗಳಿಗೆ ಸಲು ‘ಶಿಕ್ಷಣದ ಮಾನವೀಕರಣ ಮತ್ತು ಸಾರ್ವತ್ರೀಕರಣ’ ಅತ್ಯವಶ್ಯಕವೆಂಬುದನ್ನು ಎಲ್ಲರೂ ಮನಗಾಣಬೇಕು”.

ಶಹಾರ್ (2004) ಅಂಬೇಷ್ಟ್ರ್‌ರವರ ಶೈಕ್ಷಣಿಕ ಕಾಳಜಿಯನ್ನು ಹೀಗೆ ದಾಖಲಿಸಿದ್ದಾರೆ : “ಆಧುನಿಕ ಸಮಾಜದಲ್ಲಿ ಸೂಕ್ತ ಬದಲಾವಣೆಗಳನ್ನು ಉಂಟುಮಾಡಲು ಮತ್ತು ಅರ್ಥಪೂರ್ಣ ಜನಾಂದೋಲನಗಳನ್ನು ಸಂಘಟಿಸಲು ಶಿಕ್ಷಣ ಅತ್ಯಮೂಲ್ಯವಾದ ಸಾಧನವಾಗಿದೆ. ದಲಿತರು ಮತ್ತಿತರ ವಂಚಿತ ಜನವರ್ಗಗಳನ್ನು ಅನಕ್ಷರತೆ, ಅಜ್ಞಾನ, ಮೂಡನಂಬಿಕೆಗಳು ಮೊದಲಾದ ಎಲ್ಲ ಸಂಕೀರ್ಣತೆಗಳಿಂದ ಪಾರುಮಾಡಿ ಅವರನ್ನು ಅನ್ಯಾಯ, ಶೋಷಣೆ ಮತ್ತು ದಮನಕಾರಿ ಪ್ರವೃತ್ತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟಗಳತ್ತ ಮುನ್ನಡೆಸಲು ಶಿಕ್ಷಣ ಅತ್ಯಂತ ಅವಶ್ಯಕವಾದ ಸಂಪನ್ಮೂಲವಾಗಿದೆ. ಭಾರತದ ವಂಚಿತ ಜನವರ್ಗಗಳು ತಮ್ಮ ಪಾರಂಪರಿಕ ವೃತ್ತಿಗಳನ್ನು ಕೈಬಿಟ್ಟು ಜಾತ್ಯಾತೀತ ವೃತ್ತಿಗಳನ್ನು ಸ್ವೀಕರಿಸಿ ಬದುಕಿನಲ್ಲಿ ಸುಧಾರಣೆ ಹೊಂದಬೇಕಾದರೆ ರಚನಾತ್ಮಕ ಮೂಲಭೂತ ಶಿಕ್ಷಣ, ವೃತ್ತಿಪರ ಶಿಕ್ಷಣ ಮತ್ತು ಉನ್ನತ ಶಿಕ್ಷಣಗಳು ಅವಶ್ಯಕ. ಜಾತಿ ಆಧರಿತ ಶ್ರಮವಿಭಜನೆ ಸಂರचನೆಯನ್ನು ಬುದ್ಧೇಲುಗೊಳಿಸಿ ಸಮಾನತೆ, ಸ್ವಾತಂತ್ರ್ಯ, ಸ್ವಾಭಾವಿಕವಾನ ಮತ್ತು ಭೂತ್ಯತ್ವಗಳನ್ನು ಆಧರಿಸಿದ ಹೊಸ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಆಧುನಿಕ ಶಿಕ್ಷಣ ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಅವಶ್ಯಕವೆಂಬುದನ್ನು ಅಂಬೇಷ್ಟ್ರ್ ಮನಗಂಡರು. ಅಂಬೇಷ್ಟ್ರ್‌ರವರು ಆ ಕಾಲದಲ್ಲಿ ಅತ್ಯಂತ ಶೈಕ್ಷಣಿಕ ಅರ್ಥತೆಗಳನ್ನು ಪಡೆಯಿದ್ದಲ್ಲಿ ಭಾರತೀಯ ಸಂವಿಧಾನವನ್ನು ರಚಿಸಿ ವಂಚಿತ ವರ್ಗಗಳ ಸಬಲೀಕರಣದ ರೂಪಾರಿಯಾಗಿ ಮೂಡಿಬರಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಷ್ಟ್ರ್ ತಮ್ಮ ಬದುಕಿನಲ್ಲಿ ವ್ಯಕ್ತಪ್ರತಿ ಉನ್ನತೀಕರಣಕ್ಕೆ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಪ್ರಾಯೋಗಿಕವಾಗಿ ಸಾಬೀತುಗೊಳಿಸಿದ್ದಾರೆ”.

ಅಂಬೇಷ್ಟ್ರ್ (1927) ವಂಚಿತ ವರ್ಗಗಳ ಶಿಕ್ಷಣದ ಮಹತ್ವವನ್ನು ಹೀಗೆ ಸಮರ್ಥಿಸಿದ್ದಾರೆ: “ಭಾರತೀಯ ಸಮಾಜದ ಶೋಷಿತ ಜನವರ್ಗಗಳು ನಾಗರೀಕತೆಯ ವ್ಯಾವಹಾರಿಕ ಲಾಭಗಳನ್ನು ಬಿಟ್ಟುಕೊಟ್ಟರು ಸಹ ಬದುಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆಗೆ ಪೂರಕವಾದ ಶೈಕ್ಷಣಿಕ ಹಕ್ಕು ಮತ್ತು ಅವಕಾಶಗಳನ್ನು ಬಿಟ್ಟುಕೊಡಬಾರದು. ಶೈಕ್ಷಣಿಕ ಪ್ರಗತಿಯಲ್ಲದೆ ವಂಚಿತ ವರ್ಗಗಳ ಅಸ್ತಿತ್ವ ಭಾರತದಲ್ಲಿ ಉಳಿಯಲ್ಲಿಲ್ಲ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ವಂಚಿತ ವರ್ಗಗಳು ಸಮಾನ ಹಕ್ಕುಬಾಧ್ಯತೆಗಳನ್ನು ಪಡೆಯುವ ನಿಟ್ಟಿನಲ್ಲಿ ನಿಷಾಯಿಕ ಹೋರಾಟ ನಡೆಸುವ ಶಕ್ತಿಮೂಲ ಶಿಕ್ಷಣವೇ ಹೊರತು, ಬೇರೆನೂ ಅಲ್ಲ”.

ಅಂಬೇಷ್ಟ್ರ್ ವಂಚಿತ ಜನವರ್ಗಗಳ ಬದುಕಿನ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಪ್ರೇರಣೆ ಎಂಬುದನ್ನು ಶೈಕ್ಷಣಿಕ ಉದಾಹರಣೆಗಳ ಮೂಲಕ ಸಮರ್ಥಿಸಿದ್ದಾರೆ. ಅವರು ಸಂವಿಧಾನಾತ್ಮಕವಾಗಿ ಒದಗಿಸಿರುವ ಮೂಲಭೂತ ಹಕ್ಕುಗಳು ಮತ್ತು ಅವಕಾಶಗಳು ಸಮಸ್ಯೆ ವಂಚಿತ ವರ್ಗಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ. ಅಂಬೇಷ್ಟ್ರ್ ರಚಿಸಿರುವ ಸಂವಿಧಾನದ ಆಶಯಗಳನ್ನು ಸ್ವಾತಂತ್ರ್ಯನಂತರ

ಅಳುವ ವರ್ಗ ಪ್ರಾಮಾಣಿಕವಾಗಿ ಆಚರಣೆಗೆ ತಂದಿದ್ದರೆ ಭಾರತ ಈ ವೇಳೆಗಾಗಲೇ ಪ್ರಪಂಚದ ವಿಶೇಷ ಶಕ್ತಿಶಾಲಿ ಹಾಗೂ ಸಂಪದ್ಯರಿತ ‘ಕಲ್ಯಾಣ ರಾಜ್ಯ’ವಾಗಿ ಮೂಡಿಬರುತ್ತಿತ್ತು. ಆದರೆ ಅವಕಾಶವಾದಿಗಳು, ಮೂಲಭೂತವಾದಿಗಳು ಮತ್ತು ಯಥಾಸ್ಥಿತಿವಾದಿಗಳ ಹನ್ನಾರಗಳಿಂದಾಗಿ ಬಾಬಾಸಾಹೇಬರ ಸಾಮಾಜಿಕ ನ್ಯಾಯಪರ ಹೋರಾಟಕ್ಕೆ ಹಿನ್ನಡೆಯುಂಟಾಗಿದೆ.

ಅಂಬೇಷ್ಟ್ರೋರವರು ವಂಚಿತ ವರ್ಗಗಳ ಶಿಕ್ಷಣಕ್ಕಾಗಿ ‘ಪೀಪಲ್ಸ್ ಎಜುಕೇಷನ್ ಸೊಸೈಟೀ’ ಎಂಬ ಸಂಸ್ಥೆಯನ್ನು ಬೋಂಬಾಯಿಯಲ್ಲಿ ಜುಲೈ 8, 1945ರಲ್ಲಿ ಪೂರಂಭಿಸಿದರು. ಸಮಾಜದ ಶಿಕ್ಷಣ ವಂಚಿತ ವರ್ಗಗಳಾದ ಮಹಿಳೆಯರು, ದಲಿತರು, ಹಿಂದುಜಿದವರು, ಅಲ್ಲಸಂಖ್ಯಾತರು ಮೊದಲಾದವರ ಶೈಕ್ಷಣಿಕ ಸಬಲೀಕರಣಕ್ಕೆ ಅರ್ಥಪೂರ್ವ ಭೂಮಿಕೆಯನ್ನು ಸಿದ್ಧಪಡಿಸುವ ಸಲುವಾಗಿ ಅಂಬೇಷ್ಟ್ರೋ ಸಿದ್ಧಾರ್ಥ ಕಾಲೇಜ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಶಿಕ್ಷಣದ ಮೂರು ಮುಖ್ಯ ಶಾಖೆಗಳಾದ - ಪ್ರಾಥಮಿಕ ಶಿಕ್ಷಣ, ಜೆಡ್‌ಎಂಜಿನಿಯರಿಂಗ್ ಶಿಕ್ಷಣ ಮತ್ತು ಉನ್ನತ ಶಿಕ್ಷಣಗಳನ್ನು ವಂಚಿತ ವರ್ಗಗಳಿಗೆ ಒದಗಿಸುವ ಮೂಲಕ ಅವರ ಪ್ರಗತಿಗೆ ಅಂಬೇಷ್ಟ್ರೋ ಗಣನೀಯವಾಗಿ ಸಹಕರಿಸಿದರು. ಪ್ರತಿಭಾವಂತ, ಅನುಭವ ಮತ್ತು ಪರಿಣತ ಶಿಕ್ಷಕ ವೃಂದವನ್ನು ತಾವೇ ಸ್ವಾತಂತ್ರ್ಯ: ಆಸಕ್ತಿವಹಿಸಿ ಸಂಸ್ಥೆಯಲ್ಲಿ ದುಡಿಯಲು ಆಯ್ದು ಮಾಡಿಕೊಂಡರು. ವಿದ್ಯಾರ್ಥಿಗಳ ಕಲಿಕೆ ಮತ್ತು ಶಿಕ್ಷಕರ ಸೇವಾ ವೈಶಿಲಿಗಳನ್ನು ಅಂಬೇಷ್ಟ್ರೋ ಪರಾಮರ್ಶಿಸಿ ಸೂಕ್ತ ಸುಧಾರಣಾ ಕಾರ್ಯತಂತ್ರಗಳನ್ನು ಕಾಲ ಕಾಲಕ್ಕೆ ಒದಗಿಸುತ್ತಿದ್ದರು. ಇಡೀ ದೇಶದಲ್ಲಿ ಮೊಟ್ಟಮೊದಲಬಾರಿಗೆ ವಂಚಿತ ಜನವರ್ಗಗಳಿಗೆ ಮೌಲ್ಯಾಧಾರಿತ ಶಿಕ್ಷಣ, ಗುಣಮಟ್ಟದ ಶಿಕ್ಷಣ ಮತ್ತು ಪ್ರಗತಿ ಕೇಂದ್ರಿತ ಶಿಕ್ಷಣಗಳನ್ನು ನೀಡುವ ನಿಟ್ಟನಲ್ಲಿ ಅಂಬೇಷ್ಟ್ರೋ ನಿರ್ದೇಶನದ ಈ ಸಂಸ್ಥೆ ಯಶಸ್ವನ್ನು ಸಾಧಿಸಿತು. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವುದು ಉಲ್ಲೇಖನಾರ್ಹ ಸಂಗತಿಯಾಗಿದೆ.

ಉಪಸಂಹಾರ

ಇಂದು ಸಾಮಾಜಿಕಶಾಖೆಯ ಜಾಗತಿಕರಣದ ದುದಾಳಿಯಿಂದಾಗಿ ಮಹಿಳೆಯರನ್ನು ಒಳಗೊಂಡಂತೆ ಸಮಸ್ತ ಶೋಷಿತರು ಮೂಲಭೂತ ಹಕ್ಕುಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಾಮಾಜಿಕಶಾಖೆಗಳು ಖಾಸಗಿಕರಣದ ಹೆಸರಿನಲ್ಲಿ ದಲಿತರು, ಮಹಿಳೆಯರು ಮತ್ತಿತರ ಜನವರ್ಗಗಳ ಬದುಕುವ ಮೂಲಭೂತ ಹಕ್ಕನ್ನೇ ನಿರಾಕರಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರಣಾಗಿಸಿದ್ದಾರೆ. ಇಂತಹ ಸ್ಕೆದರ್ಶನವನ್ನು ಆಧರಿಸಿದ ವಂಚಿತ ವರ್ಗಗಳ ಶಿಕ್ಷಣ ಮತ್ತು ಸಬಲೀಕರಣ ಕೇಂದ್ರಿತ ಅಂಬೇಷ್ಟ್ರೋ ಚಿಂತನೆ ಮತ್ತು ಹೋರಾಟಗಳು ಆಧುನಿಕ ಸಮಾಜದಲ್ಲಿ ವಿಶೇಷ ಮಹತ್ವ ಹೊಂದಿವೆ. ಪ್ರಗತಿಶೀಲ ಬಂಡಾಯ ಮನೋಧರ್ಮವನ್ನು ಆಧರಿಸಿದ ಪ್ರಜಾಸತ್ಯಾಗಿ ಸಾಮಾಜಿಕ ನ್ಯಾಯಪರ ಹೋರಾಟಗಳು ರಾಜಕೀಯ ಬ್ರಾಹ್ಮಣರ, ಸಾಮಾಜಿಕ ಅಸಮಾನತೆ, ಆರ್ಥಿಕ ಶೋಷಣೆ, ಭೂಮಾಲೀಕರ ದಬ್ಬಿಕೆ, ಮೂಲಭೂತವಾದಿಗಳ ಅಟ್ಟಹಾಸ, ಮೊಲೀಸರ ದೌರ್ಜನ್ಯ, ದಲಿತರ ಕಗ್ಗೆಲೆ, ಮಹಿಳೆಯರ ಅತ್ಯಾಚಾರ, ಯುವಕರ ನಿರುದ್ಯೋಗ, ಪ್ರಜಾಪ್ರಭುತ್ವದಲ್ಲಿ ವಿನಾಶ - ಈ ಎಲ್ಲಾ ಭಯಾನಕ ಸತ್ಯಗಳ ಕಡೆಗೆ ಗಮನಹರಿಸುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಅಂಬೇಷ್ಟ್ರೋ ವಾದವನ್ನು ಆಧರಿಸಿದ ಸಾಮಾಜಿಕ ನ್ಯಾಯಪರ ಹೋರಾಟ ಭಾರತೀಯ ಸಮಾಜದಲ್ಲಿ ನಿರಂತರವಾಗಿ ಸಾಗುವುದು

ಅನಿವಾರ್ಯವಾಗಿದೆ. ಅಂಬೇಡ್ಕರ್‌ರವರು ಭಾರತೀಯ ಸಮಾಜದ ವಂಚಿತ ಜನವರ್ಗಗಳ ಶೈಕ್ಷಣಿಕ ಪ್ರಗತಿ ಮತ್ತು ಸರ್ವತೋಮುಖ ಸಬಲೀಕರಣಕ್ಕೆ ನಡೆಸಿರುವ ಬಹುಮುಖಿ ಹೋರಾಟಗಳು ಐತಿಹಾಸಿಕವೆಂದು ನಿಖಿಂಡಿಯಿಂದ ಹೇಳಬಹುದಾಗಿದೆ.

ಪರಾಮರ್ಶನ ಗ್ರಂಥಗಳು

- ಅಂಬೇಡ್ಕರ್, ಬಿ.ಆರ್. (1916) ಕ್ಯಾಸ್ಟ್ ಇನ್ ಇಂಡಿಯಾ: ದೇರ್ ಮೆಕಾನಿಸಮ್, ಜನೆಸಿಸ್ ಅಂಡ್ ಡೆವಲಪ್‌ಮೆಂಟ್, ಡಾ.ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ ಅಂಡ್ ಸ್ವೀಚ್ಸ್, ಸಂ.1, ಎಜುಕೇಷನ್ ಡಿಪಾರ್ಟ್‌ಮೆಂಟ್, ಗೌರ್ಜ್‌ಮೆಂಟ್ ಆಫ್ ಮಹಾರಾಷ್ಟ್ರ, ಬಾಂబೆ, ಪು.5-22.
- ಅಂಬೇಡ್ಕರ್, ಬಿ.ಆರ್. (1919) ಎವಿಡೆನ್ಸ್ ಬಿಪ್ರೋರ್ ದ ಸೌತ್ ಬ್ಯಾರ್ನೋ ಕಮಿಟಿ ಆನ್ ಫ್ಲಾಂಚ್ಸ್, ಡಾ.ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ ಅಂಡ್ ಸ್ವೀಚ್ಸ್, ಸಂ.1, ಎಜುಕೇಷನ್ ಡಿಪಾರ್ಟ್‌ಮೆಂಟ್, ಗೌರ್ಜ್‌ಮೆಂಟ್ ಆಫ್ ಮಹಾರಾಷ್ಟ್ರ, ಬಾಂబೆ, ಪು.247-278.
- ಅಂಬೇಡ್ಕರ್, ಬಿ.ಆರ್. (1947) ಸ್ವೇಚ್ಚ್ ಅಂಡ್ ಮೈನಾರಿಟೀಸ್, ಡಾ.ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ ಅಂಡ್ ಸ್ವೀಚ್ಸ್, ಸಂ.1, ಎಜುಕೇಷನ್ ಡಿಪಾರ್ಟ್‌ಮೆಂಟ್, ಗೌರ್ಜ್‌ಮೆಂಟ್ ಆಫ್ ಮಹಾರಾಷ್ಟ್ರ, ಬಾಂబೆ, ಪು.383-450.
- ಅಂಬೇಡ್ಕರ್, ಬಿ.ಆರ್. (1956) ಡಿಲ್ಕರೇಶನ್ ಆಫ್ ಅಂಬೇಡ್ಕರ್, ಅಕ್ಷ್ಯೋಬರ್ 14, ನಾಗಪುರ.
- ಅಂಬೇಡ್ಕರ್, ಬಿ.ಆರ್. (1956) ರೆವಲ್ಯೂಶನ್ ಅಂಡ್ ಕೌಂಟರ್ ರೆವಲ್ಯೂಶನ್ ಇನ್ ಏನ್ಯಿಯೆಂಟ್ ಇಂಡಿಯಾ, ಡಾ.ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ ಅಂಡ್ ಸ್ವೀಚ್ಸ್, ಸಂ.1, ಎಜುಕೇಷನ್ ಡಿಪಾರ್ಟ್‌ಮೆಂಟ್, ಗೌರ್ಜ್‌ಮೆಂಟ್ ಆಫ್ ಮಹಾರಾಷ್ಟ್ರ, ಬಾಂబೆ, ಪು.149-437.
- ಅಂಬೇಡ್ಕರ್, ಬಿ.ಆರ್. (1927) ಬಾಂಬೆ ಲೆಜಿಸ್ಲೇಟೀವ್ ಕೌನ್ಸಿಲ್‌ನಲ್ಲಿ ಬಾಂಬೆ ಯೂನಿವರ್ಸಿಟಿ ಅಮೆಂಡ್‌ಮೆಂಟ್ ಬಿಲ್ ಕುರಿತು ಮಾಡಿದ ಭಾಷಣ, ಅಕ್ಷ್ಯೋಬರ್, 5.
- ಅಂಬೇಡ್ಕರ್, ಬಿ.ಆರ್. (1936) ಅನಿಹಿಲೇಶನ್ ಆಫ್ ಕ್ಯಾಸ್ಟ್ ಡಾ.ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ ಅಂಡ್ ಸ್ವೀಚ್ಸ್, ಸಂ.1, ಎಜುಕೇಷನ್ ಡಿಪಾರ್ಟ್‌ಮೆಂಟ್, ಗೌರ್ಜ್‌ಮೆಂಟ್ ಆಫ್ ಮಹಾರಾಷ್ಟ್ರ, ಬಾಂబೆ, ಪು.23-96.
- ಅಂಬೇಡ್ಕರ್, ಬಿ.ಆರ್. (1920) ಸಂಪಾದಕೀಯ, ಮೂಕನಾಯಕ, ಅಕ್ಷ್ಯೋಬರ್ 9.
- ಅಂಬೇಡ್ಕರ್, ಬಿ.ಆರ್. (1927) ಸಂಪಾದಕೀಯ, ಬಹಿಷ್ಕೃತ ಭಾರತ, ದಿನಾಂಕ ಜೂನ್, 29, ಪು.2.
- ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ 1, ಶಿಕ್ಷಣ ಇಲಾಖೆ, ಮಹಾರಾಷ್ಟ್ರ ರಾಜ್ಯ ಸರ್ಕಾರ, ಮುಂಬ್ಯೆ, ಪು.73.

- ಅಂಬೇಷ್ಟ್ರ್‌, ಬಿ.ಆರ್. (1955) ‘ಹಿಂದೂ ಕೋಡ್ ಬಿಲ್ ಮಸೂದೆಯನ್ನು ಪಾಲೀಸ್‌ಮೆಂಟಿನಲ್ಲಿ ಮಂಡಿಸಿದ ಸಂದರ್ಭದಲ್ಲಿ ಮಾಡಿದ ಭಾಷಣ’, ಡಾ.ಬಿ.ಆರ್.ಅಂಬೇಷ್ಟ್‌ರವರ ಬರಹಗಳು ಮತ್ತು ಭಾಷಣಗಳು, ಸಂ.1-14, ಮಹಾರಾಷ್ಟ್ರ ಸರ್ಕಾರ, ಮುಂಬಯಿ, ಭಾರತ.
- ಇನಾಂದಾರ್, ವಿ.ಎಂ.(1985) ‘ಡಾ.ಅಂಬೇಷ್ಟ್‌: ವ್ಯಕ್ತಿ ಮತ್ತು ವಿಚಾರ’, ಉತ್ತಾ ಸಾಹಿತ್ಯ ಮಾಲೆ, ಮೈಸೂರು ಪು.43.
- ಕಬೀರ್, ನೈಲಾ (2001) ರಿಪ್ಲಿಕೇಶನ್ ಆನ್ ದ ಮೆಸರ್‌ಮೆಂಟ್ ಆಫ್ ವಿಮೆನ್ಸ್ ಎಂಪವರ್‌ಮೆಂಟ್, ಸಿಡಾ ಸ್ಟ್ರೀಸ್, 3, ನೊವೆಮ್ಬರ್ ಗ್ರಾಫಿಕ್ಸ್, ಎಬಿ ಸ್ಟ್ರೀಟ್‌ಮೋರ್, ಜರ್ಮನಿ.
- ಕೇರ್, ಧನಂಜಯ (1981) ಡಾ.ಅಂಬೇಷ್ಟ್‌: ಲೈಫ್ ಅಂಡ್ ಮಿಷನ್, ಪಾಪುಲರ್ ಪ್ರಕಾಶನ, ಮುಂಬಯಿ, ಪು.27, 90 ಮತ್ತು 286.
- ಗುರು, ಮಹೇಶ ಚಂದ್ರ ಬಿ.ಪಿ. (2009), ‘ಡಾ.ಬಿ.ಆರ್.ಅಂಬೇಷ್ಟ್‌ರವರ ಬದುಕು, ಹೋರಾಟ ಮತ್ತು ವಿಚಾರಗಳ ಪ್ರಸ್ತುತತೆ’, ಡಾ.ಬಿ.ಆರ್.ಅಂಬೇಷ್ಟ್‌ರವರ 117ನೇ ಜನ್ಮ ದಿನಾಚರಣೆಯ ನಿಮಿತ್ತ ಜರುಗಿದ ವಿಶೇಷ ಉಪನ್ಯಾಸ, ಪ್ರಸಾರಾಂಗ ಕನಾರ್ಟಿಕ ವಿಶ್ವವಿದ್ಯಾನಿಲಯ, ಧಾರವಾಡ, ಪು.1-2.
- ಘಂಟಿ, ಮಲ್ಲಿಕಾ (2005) ಮನುಷ್ಯಾದಿ, ‘ಡಾ.ಬಾಬುರಾವ್ ಮುಡಬಿ ರಚಿತ ಮಹಿಳಾ ಸಬಲೀಕರಣ : ಅಂಬೇಷ್ಟ್‌ ದೃಷ್ಟಿಕೋನ’, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಕನಾರ್ಟಿಕ. ಪುನಾ-ಧಾರ.
- ಚಂದ್ರಶೇಖರ, ಟಿ.ಆರ್. (2009), ‘ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಷ್ಟ್‌ ಮತ್ತು ದಲಿತರ ಅಭಿವೃದ್ಧಿಯ ಪ್ರಶ್ನೆ’, ಡಾ.ಬಿ.ಆರ್.ಅಂಬೇಷ್ಟ್‌ರವರ 117ನೇ ಜನ್ಮ ದಿನಾಚರಣೆಯ ನಿಮಿತ್ತ ಜರುಗಿದ ವಿಶೇಷ ಉಪನ್ಯಾಸ, ಪ್ರಸಾರಾಂಗ ಕನಾರ್ಟಿಕ ವಿಶ್ವವಿದ್ಯಾನಿಲಯ, ಧಾರವಾಡ, ಪು.8.
- ಜವರೇಗೌಡ, ದೇ. (1954) ‘ಕ್ರಾಂತಿಕಾರಿ ಅಂಬೇಷ್ಟ್‌’ (ಸಂಕ್ಷಿಪ್ತ ಆವೃತ್ತಿ) ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ಪು.62-63.
- ಬಾಟ್ಲಿವಾಲ್, ಶ್ರೀಲತಾ (1994) ದ ಮೀನಿಂಗ್ ಆಫ್ ವಿಮೆನ್ಸ್ ಎಂಪವರ್‌ಮೆಂಟ್: ನ್ಯೂ ಕಾನ್ಸೆಪ್ಟ್ ಪ್ರಮಾ ಆಕ್ಸ್ನ್, ಗೀತಾ ಸೇನ್, ಆಡ್ರಿಯನ್ಸ್ ಜರ್ನಲ್ಸ್ ಮತ್ತು ಲಿಂಕನ್ ಜೆನ್ (ಸಂ), ಪಾಪ್ಯುಲೇಶನ್ ಪಾಲಿಸಿಸ್ ರಿ ಕನ್ಸಿಡರ್ಷನ್‌ಹೆಲ್ಟ್, ಎಂಪವರ್‌ಮೆಂಟ್ ಅಂಡ್ ರೈಟ್ಸ್, ಹಾರ್ವಡ್ ಸ್ಕೂಲ್ ಆಫ್ ಪಿಲ್ಲಿಸ್ ಹೆಲ್ಟ್, ಬೋಸ್ಟನ್, ಯು.ಎಸ್.ಎ.
- ಮಲ್ಲೇಶ್ವರ, ಅಂಜು, ಸಿದ್ದ್ರೆ ರೂಥ್ ಶೊಲರ್ ಮತ್ತು ಕರ್ಮಾಲ್ ಬೋಯೆಂಡರ್ (2002) ಮೆಸರಿಂಗ್ ವಿಮೆನ್ಸ್ ಎಂಪವರ್‌ಮೆಂಟ್ ಆಸ್ ಎ ವೇರಿಯೆಬಲ್ ಟು ಇಂಟರ್ನಾಷನಲ್ ಡೆವಲಪ್‌ಮೆಂಟ್, ವಿಶ್ವಬ್ಯಾಂಕ್, ವಾಟಿಂಗ್‌ಟನ್, ಡಿ.ಸಿ.

- ದಾಸ್, ಭಗವಾನ್ (1987) ರೆಲವೆನ್ಸ್ ಆಫ್ ಅಂಬೇಡ್ಕರ್, ಪ್ರಕಟಿತ ಭಾಷಣ, ಕನಾರ್ಕ ರಾಜ್ಯ ಸಂಕಾರ, ಗೌರ್ವಮೆಂಟ್ ಪ್ರೈಸ್, ಬೆಂಗಳೂರು, ಪೃ.3.
- ದೇವ್, ಮಹೇಶ್ಚಂದ್ರ (1839) ಎ ಸ್ಕೇಚ್ ಆಫ್ ದ ಕಂಡೀಶನ್ಸ್ ಆಫ್ ದ ಹಿಂದೂ ವಿಮೆನ್, ಇನ್: ಗೌತಮ ಚಟ್ಟೋಪಾಠ್ಯಾಯ (ಸಂ) ಅವೇಕನಿಂಗ್ ಇನ್ ದ ಅರ್ಟ್ 19 ಸೆಂಚುರಿ, ಪ್ರೌಗ್ರೇಸ್‌ವ್ಹೆ ಪಬ್ಲಿಷರ್ಸ್, ಕಲ್ಕತ್ತಾ, ಇಂಡಿಯಾ, ಪೃ.89–105.
- ನಾರಾಯಣ್, ಜಯಪ್ರಕಾಶ್ (1975) ಕಂಟ್ಲೀಟ್ ವರ್ಕ್ಸ್ ಆಫ್ ಜಯಪ್ರಕಾಶ್ ನಾರಾಯಣ್, ಲೋಹಿಯಾ ಪ್ರಕಾಶನ್, ಪಾಟ್ನಾ, ಸಂಪುಟ-2, ಪೃ.192.
- ಯುನ್ಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೌಗ್ರಾಮ್ (2001) ರಿಪೋರ್ಟ್ ಆನ್ ದ ಎಂಪ್ರೋಮೆಂಟ್ ಆಫ್ ವಿಮೆನ್.
- ಲಕ್ಷ್ಮಪ್ಪಗೌಡ, ಎಚ್.ಜಿ. (2001) ಕನ್ನಡ ಪ್ರಜ್ಞೆಯನ್ನ ವಿಶ್ವಪ್ರಜ್ಞೆಯಾಗಿಸುವತ್ತು, (ಮುನ್ಮಡಿ) ಆಧುನಿಕ ಭಾರತದಲ್ಲಿ ಮಹಿಳೆ, ಇಂಗ್ಲೀಷ್ ಮೂಲ ಜೆರಾಲ್ನ್ ಪ್ರೋಬ್ಸ್, ಕನ್ನಡಕ್ಕೆ ಡಾ.ಎಚ್.ಎಸ್.ಶ್ರೀಮತಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನಾರ್ಕ ರಾಜ್ಯ. ಪ್ರ.೨೩.
- ಲೋಹಿಯಾ (1988) ‘ಸಾಹಿತೀಗಳ ಸಾಮಾಜಿಕ ಬದ್ಧತೆಯನ್ನ ಕುರಿತು’, (ಸಂ) ಕಾಳೇಗೌಡ ನಾಗವಾರ, ‘ಶ್ರೀತಿ ಮತ್ತು ನಿಖಿಲತೆ’, ರಶ್ಮಿ ಉದ್ಯಮ ಕೇಂದ್ರ, ಮೈಸೂರು, ಪು.57 – 58.
- ಶಹಾರೆ, ಎಂ.ಎಲ್. (2004) ಅಂಬೇಡ್ಕರ್: ಆನ್ ಎಮಿನೆಂಟ್ ಎಜುಕೇಷನಿಸ್ಟ್, (ಸಂ) ಡಿ.ಕೆ.ವರ್ಮಾ ಮತ್ತು ಎ.ಸೋಹೆಟ್, ಅಂಬೇಡ್ಕರ್ ವಿಷಯ ಅಂಡ್ ಎಜುಕೇಷನ್ ಆಫ್ ಏಕರ್ ಸೆಕ್ರೆಟ್ಸ್, ಡಾ.ಬಾಬಾಸಾಹೇಬ್ ಅಂಬೇಡ್ಕರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಮಾಶಿಯಲ್ ಸೈನ್ಸ್, ಮಾಹೋ, ಮಧ್ಯಪ್ರದೇಶ, ಪು.25.
- ಶೆಟ್ಟಿ, ರಾಜಶೇಖರ್ ಎ.ಟಿ. (1987) ದಲಿತ್ ವಾಯ್ಸ್, ಬೆಂಗಳೂರು, ಜನವರಿ 16–31, ಪೃ.6.
- ಸಾಮಾಜಿಕ ಅಭಿವೃದ್ಧಿಗಾಗಿ ವಿಶ್ವಸರ್ವಾರ್ಥ (1995) ದ ಕೊಪೆನ್‌ಹೆಗೆನ್ ಡಿಕ್ಲರೇಶನ್.